



ದಿ ಆರ್ಯಾದ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್, ಗದಗ.

ಪ್ರಧಾನ ಕಛೇರಿ : ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ, ಗಂಗಾಪೂರಪೇಟೆ, ಗದಗ-582101.
ಫೋನ್ : (ಕಛೇರಿ) 08372-238518, ಮ್ಯಾನೇಜರ : 234124 ಶಾಖೆ : 231286

ವಾರ್ಷಿಕ ನಾಥಾರಣ ಸಭೆಯ ನೋಟಿಸು

ಮಾನ್ಯ ಸದಸ್ಯರೇ,

ಬ್ಯಾಂಕಿನ ಸನ್ 2024-25ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಸರಘ್ನಾಜ ಅಹ್ಲದ ಎಸ್. ಉಮಚಗಿ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 03-08-2025ನೇ ರವಿವಾರ ಮುಂಜಾನೆ 11-00 ಘಂಟೆಗೆ ಬ್ಯಾಂಕಿನ ಆವರಣದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ರಸ್ತೆ, ಗಂಗಾಪೂರಪೇಟೆ, ಗದಗದಲ್ಲಿ ಕರೆಯಲಾಗಿದೆ. ಕಾರಣ ಸದಸ್ಯರುಗಳು ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗಿ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಸಭೆಯಲ್ಲಿ ಚರ್ಚಿಸತಕ್ಕ ವಿಷಯಗಳು :

- 64ನೇ ಸರ್ವ ಸದಸ್ಯರ ಮಹಾಸಭೆಯ ನೋಟೀಸು ಓದಿ ದಾಖಲ ಮಾಡುವುದು.
- 28-7-2024 ರಂದು ಜರುಗಿದ ಸಭೆಯ ಗೊತ್ತುವಳಿಗಳನ್ನು ಓದಿ ದೃಢೀಕರಿಸುವುದು.
- ಮಂಡಳಿಯು ಸಲ್ಲಿಸಿದ ವಾರ್ಷಿಕ ವರದಿಯ ಪರಿಗಣನೆ.
- ಸನ್ 2025-26ನೇ ಸಾಲಿಗೆ ರಿಫಾರ್ಮ್ ಬ್ಯಾಂಕಿನ ಸುತ್ತೋಲೆ ಪ್ರಕಾರ ಶಾಸನ ಬದ್ಧ ಲೆಕ್ಕ ಪರಿಶೋಧಕರ ನೇಮಕ ಮಾಡಿದ್ದನ್ನು ಪರಿಶೀಲಿಸುವುದು. ಆಂತರಿಕ ಲೆಕ್ಕ ಪರಿಶೋಧಕರ ನೇಮಕ
- ಲೆಕ್ಕ ಪರಿಶೋಧನಾ ವರದಿ ಮತ್ತು ಪರಿಶೋಧಿತ ಲೆಕ್ಕಗಳ ಪರಿಗಣನೆ.
- ಲೆಕ್ಕ ಪರಿಶೋಧನಾ ವರದಿಯ ಪಾಲನಾ ವರದಿಯ ಪರಿಗಣನೆ.
- ನಿವ್ವಳ ಲಾಭ ವಿಲೆ ಮಾಡುವುದು.
- ವಾರ್ಷಿಕ ಕಾರ್ಯಾಚರಣೆಯ ಯೋಜನೆ ಅನುಮೋದನೆ.
- 2024-25ನೇ ಸಾಲಿನ ಪರಿಷ್ಕೃತ ಹಾಗೂ 2025-26ನೇ ಸಾಲಿನ ವಾರ್ಷಿಕ ಬಜೆಟ್ ಅನುಮೋದನೆ.
- ನಿರ್ದೇಶಕ ಮತ್ತು ಅವರ ಸಂಬಂಧಿಗೆ ನೀಡಿದ ಸಾಲದ, ಸುಸ್ತಿ ಸಾಲದ ಮತ್ತು ವಸೂಲಿ ಕ್ಷಮದ ಪರಶೀಲನೆ.
- ಸನ್ 2024-25ನೇ ಸಾಲಿನ ಸಿಬ್ಬಂದಿಗೆ ಎಕ್ಸ್‌ಗ್ರೇಷಿಯಾ (ಬೋನಸ್) ಕೊಡತಕ್ಕದ್ದು ಅಂತಾ ಅಥಾವೆಯಲ್ಲಿ ತೋರಿಸಿದ್ದು ಅದರ ಅನುಮೋದನೆ.
- ಹಿಂದಿನ ವರ್ಷ ಸದಸ್ಯರನ್ನು ಸೇರಿಸಿಕೊಂಡ ಹಾಗೂ ತೆಗೆದು ಹಾಕಿದ ಸಂಕ್ಷಿಪ್ತ ವರದಿ.
- ಹಿಂದಿನ ವರ್ಷ ಬಜೆಟ್‌ಗಿಂತ ಹೆಚ್ಚುವರಿ ಖರ್ಚಿಗೆ ಅನುಮೋದನೆ ಪಡೆಯುವುದು.
- ಸಿಬ್ಬಂದಿಗಳ ವೃಂದ ಬಲ ಮತ್ತು ವೇತನ ಶ್ರೇಣಿ ಅನುಮೋದನೆ.
- ಪ್ರಸ್ತುತ ವರ್ಷದಲ್ಲಿ ವಿತರಿಸಬೇಕಾದ ಷೇರುಗಳ ಸಂಖ್ಯೆ ನಿರ್ಧರಿಸುವುದು.
- ಸಿಬ್ಬಂದಿ ಸೇವಾ ನಿಯಮಗಳು ಹಾಗೂ ಇತರೆ ವ್ಯವಹಾರ ನಿಯಮಗಳಿಗೆ ಅನುಮೋದನೆ.
- ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ವಿಷಯಗಳು.

ಸಹಿ

ಗದಗ

09-07-2025

ಶ್ರೀ ಎ. ಜಿ. ಯರಗುಡಿ
ವ್ಯವಸ್ಥಾಪಕ ನಿರ್ದೇಶಕರು

ಸಹಿ

ಹಾಜಿ ಸರಘ್ನಾಜ ಅಹ್ಲದ ಎಸ್. ಉಮಚಗಿ,
ಚೇರಮನ್‌ರು

ಸೂಚನೆಗಳು :

1. ಯಾವುದೇ ಶೇರುದಾರರಿಗೆ ಶೇರು ಡಿವ್ವಿಡೆಂಡ್ ಕೊಡಲು ಬ್ಯಾಂಕಿನಿಂದ ಪ್ರಕಟಿಸಲ್ಪಟ್ಟ ದಿನಾಂಕದಿಂದ 3 ವರ್ಷದ ಅವಧಿಯವರೆಗೆ ಡಿವ್ವಿಡೆಂಡ್ ತೆಗೆದುಕೊಳ್ಳದಿದ್ದಲ್ಲಿ ಅಂಥಾ ಡಿವ್ವಿಡೆಂಡ್ ಬ್ಯಾಂಕಿನ ರಿಜರ್ವ್ ಫಂಡಿಗೆ ವರ್ಗಾಯಿಸಲಾಗುವುದು. ಅದರ ಬಗ್ಗೆ ಪ್ರತ್ಯೇಕ ನೋಟೀಸ ಕೊಡಲಾಗುವುದಿಲ್ಲ.
2. ಬ್ಯಾಂಕಿನ ಸದಸ್ಯರು ತಮ್ಮ ಎಸ್.ಬಿ. ಖಾತೆ ತೆರೆದು ಶೇರು ಖಾತೆಗೆ ಲಿಂಕ್ ಮಾಡಿದ್ದಲ್ಲಿ ಡಿವ್ವಿಡೆಂಡ್ ಹಣ ತಮ್ಮ ಎಸ್.ಬಿ. ಖಾತೆಗೆ ಜಮಾ ಮಾಡಲಾಗುವುದು.
3. ವಾರ್ಷಿಕ ಸಾಧಾರಣ ಸಭೆಯಲ್ಲಿ ಯಾವುದೇ ವಿಷಯಗಳ ಬಗ್ಗೆ ಚರ್ಚೆ ಅಥವಾ ಸಲಹೆ-ಸೂಚನೆ ಕೊಡುವುದಿದ್ದಲ್ಲಿ 5 ದಿನ ಮುಂಚಿತವಾಗಿ ಲಿಖಿತ ರೂಪದಲ್ಲಿ ಮ್ಯಾನೇಜರ ಇವರಿಗೆ ಕೊಡಬಹುದು.
4. ಬ್ಯಾಂಕಿನ ಸುಸ್ತಿದಾರರು ಮತ್ತು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಮತ್ತು ನಿಯಮ 1960ರ ಕಲಂ 27ಎ, ಅನ್ವಯ ಅನರ್ಹರಾದ ಸದಸ್ಯರಿಗೆ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮತ ಚಲಾಯಿಸುವ ಹಾಗೂ ವಿಷಯಗಳನ್ನು ಪ್ರಸ್ತಾಪ ಮಾಡಲು ಅವಕಾಶ ಇರುವುದಿಲ್ಲ.
5. ಸದಸ್ಯರು ಸಭೆಗೆ ಹಾಜರಾಗುವಾಗ್ಗೆ ಸದರಿ ನೋಟೀಸು ಅಥವಾ ಬ್ಯಾಂಕಿನ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.

ಹಾಜಿ ಸರಫರಾಜ ಅಹ್ಮದ. ಎಸ್. ಉಮಚಿಗಿ
ಅಧ್ಯಕ್ಷರು

Reg. No. 22470/1961 Dt : 7-7-1961

RBI Lic No. UBD-KAN-1463-P Dt : 5-9-1997



ದಿ ಆರ್ಯಾದ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್, ಗದಗ.

ಪ್ರಧಾನ ಕಛೇರಿ : ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ, ಗಂಗಾಪೂರಪೇಟೆ, ಗದಗ-582101.
ಫೋನ್ : (ಕಛೇರಿ) 08372-238518, ಮ್ಯಾನೇಜರ : 234124 ಶಾಖೆ : 231286

ಕಾರ್ಯಕಾರಿ ಮಂಡಳಿಯ ಸದಸ್ಯರು

ಹಾಜಿ ಸರಫರಾಜ ಅಹ್ಮದ. ಎಸ್. ಉಮಚಗಿ
ಅಧ್ಯಕ್ಷರು

ಶ್ರೀ ಹುಲಗಣ್ಣ. ಆರ್. ಬಳ್ಳಾರಿ
ಉಪಾಧ್ಯಕ್ಷರು

ನಿರ್ದೇಶಕರು

- * ಜನಾಬ ಮೌಲಾಸಾಬ ಎಮ್. ಶೇಖ B.A. Rtd. Bank Manager
- * ಹಾಜಿ ರಾಜೇಸಾಬ ಎಲ್. ಬಾಗಲಕೋಟೆ
- * ಹಾಜಿ ಮಹಮ್ಮದ ಇಕ್ಬಾಲ ಎ. ಹಣಗಿ B.A.
- * ಜನಾಬ ಶಾನವಾಜ ಎಸ್. ಉಮಚಗಿ MBA
- * ಶ್ರೀ ಎನ್. ಬಿ. ಶಾಸ್ತ್ರಿ B.A. Rtd. ARCS,
- * ಜನಾಬ ಬಶೀರ ಅಹ್ಮದ. ಎಸ್. ಥಾಲಾಯತ B.A. Rtd. Bank Manager
- * ಶ್ರೀಮತಿ ಗುಲಜಾರಬಾನು ಇ. ಮುಜಾವರ B.Sc., M.A., M.Ed., Rtd. Headmistress
- * ಶ್ರೀ ವಾಯ್. ಎಸ್. ತೋಟದ
- * ಶ್ರೀಮತಿ ರೇಣುಕಾಬಾಯಿ ಬಿ. ಕಲಾಲ
- * ಶ್ರೀ ಮಹೇಶ್ವರಯ್ಯ ಕೋಟಗುಣಶಿಮರ
- * ಶ್ರೀ ಪರಶುರಾಮ ಈ. ಪಾತ್ರೋಟ

ವೃತ್ತಿಪರ ನಿರ್ದೇಶಕರು

- * ಶ್ರೀ ಮುಕುಂದ ಎಲ್. ಪೋತ್ನಿಸ್ Tax Consultant
- * ಶ್ರೀ ಹಸನಸಾಬ ಎನ್. ಇಟಗಿ Rtd. Manager SBM

ವ್ಯವಸ್ಥಾಪಕರು

ಎ. ಜಿ. ಯರಗುಡಿ,
B.A., Dip. Co-op.
ವ್ಯವಸ್ಥಾಪಕ ನಿರ್ದೇಶಕರು

ವಾಯ್. ಎಸ್. ಹುಬಳಿ,
B.Com, Dip. Co-op.
ಪ್ರಧಾನ ಕಛೇರಿ ಮ್ಯಾನೇಜರ

ಆರ್. ಎಂ. ನದಾಫ,
B.Com
ಶಾಖಾ ಕಛೇರಿ ಮ್ಯಾನೇಜರ/
ಮಾರಾಟಾಧಿಕಾರಿ



Reg. No. 22470/1961 Dt : 7-7-1961 RBI Lic No. UBD-KAN-1463-P Dt : 5-9-1997

ದಿ ಆಝಾದ ಕೋ-ಆಪರೇಟಿವ್ಸ್ ಬ್ಯಾಂಕ ಲಿಮಿಟೆಡ್, ಗದಗ.

ಪ್ರಧಾನ ಕಛೇರಿ : ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ, ಗಂಗಾಪೂರಪೇಟೆ, ಗದಗ-582101.

ಫೋನ್ : (ಕಛೇರಿ) 08372-238518, ಮ್ಯಾನೇಜರ : 234124 ಶಾಖೆ : 231286

ಕಾರ್ಯನಿರ್ವಾಹಕ ಉಪಸಮಿತಿ ಸದಸ್ಯರುಗಳು

- | | |
|-----------------------------------|---------------|
| 1. ಹಾಜಿ ಸರಫರಾಜ ಅಹ್ಮದ. ಎಸ್. ಉಮಚಿಗಿ | - ಅಧ್ಯಕ್ಷರು |
| 2. ಶ್ರೀ ಹುಲಗಣ್ಣಿ. ಆರ್. ಬಳ್ಳಾರಿ | - ಉಪಾಧ್ಯಕ್ಷರು |
| 3. ಹಾಜಿ ರಾಜೇಸಾಬ ಎಲ್. ಬಾಗಲಕೋಟೆ | - ನಿರ್ದೇಶಕರು |
| 4. ಹಾಜಿ ಎಂ. ಎ. ಹಣಗಿ | - ನಿರ್ದೇಶಕರು |
| 5. ಜನಾಬ ಬಶೀರ ಅಹ್ಮದ. ಎಸ್. ಥಾಲಾಯತ | - ನಿರ್ದೇಶಕರು |

ಲೆಕ್ಕ ಪರಿಶೋಧನಾ ಉಪಸಮಿತಿ ಸದಸ್ಯರುಗಳು

- | | |
|----------------------------------|---------------|
| 1. ಹಾಜಿ ಸರಫರಾಜ ಅಹ್ಮದ ಎಸ್. ಉಮಚಿಗಿ | - ಅಧ್ಯಕ್ಷರು |
| 2. ಶ್ರೀ ಹುಲಗಣ್ಣಿ ಆರ್. ಬಳ್ಳಾರಿ | - ಉಪಾಧ್ಯಕ್ಷರು |
| 3. ಜನಾಬ ಮೌಲಾಸಾಬ ಎಮ್. ಶೇಖ | - ನಿರ್ದೇಶಕರು |
| 4. ಜನಾಬ ಶಾನವಾಜ ಎಸ್. ಉಮಚಿಗಿ | - ನಿರ್ದೇಶಕರು |
| 5. ಜನಾಬ ಬಿ. ಎಸ್. ಡಾಲಾಯತ | - ನಿರ್ದೇಶಕರು |

ಸಾಲದ ಉಪಸಮಿತಿ ಸದಸ್ಯರುಗಳು

- | | |
|----------------------------------|---------------|
| 1. ಹಾಜಿ ಸರಫರಾಜ ಅಹ್ಮದ ಎಸ್. ಉಮಚಿಗಿ | - ಅಧ್ಯಕ್ಷರು |
| 2. ಶ್ರೀ ಹುಲಗಣ್ಣಿ ಆರ್. ಬಳ್ಳಾರಿ | - ಉಪಾಧ್ಯಕ್ಷರು |
| 3. ಹಾಜಿ ಮಹಮ್ಮದ ಇಕ್ಬಾಲ ಎ. ಹಣಗಿ | - ನಿರ್ದೇಶಕರು |
| 4. ಹಾಜಿ ರಾಜೇಸಾಬ ಎಲ್. ಬಾಗಲಕೋಟೆ | - ನಿರ್ದೇಶಕರು |
| 5. ಜನಾಬ ಬಿ. ಎಸ್. ಥಾಲಾಯತ | - ನಿರ್ದೇಶಕರು |

ಕನ್‌ಕರ್‌ಂಟ್ ಅಡಿಟರ್ಸ್ ಆಂತರಿಕ ಲೆಕ್ಕ ಪರಿಶೋಧಕರು :

ಶ್ರೀ ನಟರಾಜ ಸತೀಶ ಹೆಗಡಿಕಟ್ಟೆ, ಚಾರ್ಟೆಡ್ ಅಕೌಂಟಂಟ್, ಗದಗ.

: ಕಾನೂನು ಸಲಹೆಗಾರರು :

ಜನಾಬ ಎಲ್. ಎಮ್. ಅಕ್ಕಿ,

ಶ್ರೀ ಡಿ. ಕೆ. ದೇಶಪಾಂಡೆ

ಬಿ.ಎ.ಎಲ್.ಎಲ್.ಬಿ.

ಬಿ.ಎ.ಎಲ್.ಎಲ್.ಬಿ.

ಡಾ. ಝಾಕೀರ ಹುಸೇನ ಕಾಲೋನಿ, ಗದಗ.

ಟಿಳಕೆ ಪಾರ್ಕೆ ಹತ್ತಿರ, ಗದಗ.

ಶ್ರೀ ಎಸ್. ಎಸ್. ಹಿರೇಮಠ

ಶ್ರೀಮತಿ ಜ್ಯೋತಿ ಪ್ರಮೋದ ದೇಸಾಯಿ

ಬಿ.ಎ.ಎಲ್.ಎಲ್.ಬಿ.

ಬಿ.ಕಾಂ.,ಎಲ್.ಎಲ್.ಬಿ.

« ^a ΠΑΡΑΖΑΣ q ΑΑ Ε

ಹುಬ್ಬಳ್ಳಿ

a Äÿ ≠ Äï UÁq ÆÀJ z Ä UÉ UÀÀÀ



Reg. No. 22470/1961 Dt : 7-7-1961 RBI Lic No. UBD-KAN-1463-P Dt : 5-9-1997

ದಿ ಆಝಾದ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್, ಗದಗ.

ಪ್ರಧಾನ ಕಛೇರಿ : ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ, ಗಂಗಾಪೂರಪೇಟೆ, ಗದಗ-582101.

ಫೋನ್ : (ಕಛೇರಿ) 08372-238518, ಮ್ಯಾನೇಜರ್ : 234124 ಶಾಖೆ : 231286

ಬ್ಯಾಂಕಿನ ಮೌಲ್ಯಮಾಪಕರು

1. ಜನಾಬ ಎಸ್. ಎ. ಬಿಜಾಪೂರ, ಬಿ.ಇ. ಸಿವಿಲ್ Er. ಡಾ. ಝಾಕೀರ ಹುಸೇನ ಕಾಲೋನಿ, ಗದಗ.
2. ಜನಾಬ ಅಬ್ದುಲ್‌ಖಾದರ್ ಎ. ನದಾಫ, ಬಿ.ಇ. ಸಿವಿಲ್ Er. ಗಂಗಾ ಕನ್ಹಟ್ಟನ್, ರಿಂಗ್ ರೋಡ್, ಧೋಬಿ ಘಾಟ ಎದುರಿಗೆ ಗದಗ.
3. ಶ್ರೀ ಪವನ ಎನ್. ಕುಲಕರ್ಣಿ, ಬಿ.ಇ. ಸಿವಿಲ್ MIE/FIV, 37, ರಾಮಕೃಷ್ಣ ನಗರ, ಗೋಕುಲ ರೋಡ್, ಹುಬ್ಬಳ್ಳಿ.

ಬ್ಯಾಂಕಿನ ಸರಾಫರು

1. ವೀರಭದ್ರಪ್ಪ ಎಸ್. ಪ್ಯಾಟಿ, ಶೇಷಗಿರಿ ಜ್ಯುವೇಲರ್ಸ್, ಸರಾಫ ಬಜಾರ್, ಗದಗ.

ಬ್ಯಾಂಕಿನ ಪ್ರಧಾನ ಕಛೇರಿ ಸಿಬ್ಬಂದಿ ವರ್ಗ

- | | |
|---|--------------------------|
| 1. ಶ್ರೀ ಎ. ಜಿ. ಯರಗುಡಿ, B.A., Dip. Co-op | - ವ್ಯವಸ್ಥಾಪಕ ನಿರ್ದೇಶಕರು |
| 2. ಶ್ರೀ ವಾಯ್. ಎಸ್. ಹುಬಳಿ, B.Com, Dip. Co-op | - ಪ್ರಧಾನ ಕಛೇರಿ ಮ್ಯಾನೇಜರ್ |
| 3. ಕುಮಾರಿ ಎ. ಜಿ. ಹಣಗಿ, M.Com | - ಅಕೌಂಟೆಂಟ್ |
| 4. ಶ್ರೀ ಆರ್. ಎಚ್. ಬಡ್ನಿ | - ಜ್ಯೂ. ಅಸಿಸ್ಟೆಂಟ್ |
| 5. ಶ್ರೀ ಎಂ. ಜಿ. ಮಂಗಳೂರು, B.A. | - ಜ್ಯೂ. ಅಸಿಸ್ಟೆಂಟ್ |
| 3. ಶ್ರೀ ಆರ್. ಆರ್. ಕಾಗದಗಾರ | - ಜ್ಯೂ. ಅಸಿಸ್ಟೆಂಟ್ |
| 7. ಶ್ರೀ ಎನ್. ಎಮ್. ಶೇಖ | - ಸಿಪಾಯಿ |
| 8. ಶ್ರೀ ಐ. ಎ. ಯರಗುಡಿ | - ಸಿಪಾಯಿ |
| 9. ಶ್ರೀ ಐ. ಜಿ. ಕಾಗದಗಾರ | - ಸಿಪಾಯಿ |
| 10. ಶ್ರೀಮತಿ ನಿರ್ಮಲಾ ಜಿ. ಅಡಿಗ | - ಗುತ್ತಿಗೆ ಆಧಾರ |
| 11. ಕುಮಾರಿ ಅನಿಸಾ ಎಚ್. ಶಿರಹಟ್ಟಿ | - ಗುತ್ತಿಗೆ ಆಧಾರ |

ಬ್ಯಾಂಕಿನ ಶಾಖಾ ಕಛೇರಿ ಸಿಬ್ಬಂದಿ ವರ್ಗ

- | | |
|----------------------------------|------------------------|
| 1. ಶ್ರೀ ಆರ್. ಎಮ್. ನದಾಫ, B.Com | - ಶಾಖಾ ಕಛೇರಿ ಮ್ಯಾನೇಜರ್ |
| 2. ಶ್ರೀ ಎ. ಎಮ್. ಶೇಖ, B.A. | - ಜ್ಯೂ. ಅಸಿಸ್ಟೆಂಟ್ |
| 3. ಶ್ರೀ ಡಿ. ಎಚ್. ಬಳ್ಳಾರಿ, B.Com. | - ಜ್ಯೂ. ಅಸಿಸ್ಟೆಂಟ್ |
| 4. ಶ್ರೀ ಎ. ಎ. ಥಾಲಾಯತ | - ಅಟೆಂಡರ್ |

ಬ್ಯಾಂಕಿನ ಪಿಗ್ಮಿ ಸಂಗ್ರಹಕಾರರು

- | ಪ್ರಧಾನ ಕಛೇರಿ | ಶಾಖಾ ಕಛೇರಿ |
|--------------------------------|--------------------------|
| 1. ಶ್ರೀ ಎ. ಕೆ. ಕಣಕ್ಕಾ | 1. ಶ್ರೀ ಎ. ಎ. ಬಳ್ಳಾರಿ |
| 2. ಶ್ರೀ ಎಂ. ಎ. ಮಂಗಳೂರು | 2. ಶ್ರೀ ಆರ್. ಆರ್. ಮನಿಯಾರ |
| 3. ಶ್ರೀ ಎ. ಎಂ. ಈಟಿ | 3. ಶ್ರೀ ಬಿ. ಕೆ. ಮುಳಗುಂದ |
| 4. ಶ್ರೀ ಎ. ಆರ್. ಮಜ್ಜಗಿ, ಬಿ.ಎ. | 4. ಶ್ರೀ ಆರ್. ಎ. ಮುಲ್ಲಾ |
| 5. ಶ್ರೀ ಎ. ಎಂ. ರೋಣ, ಬಿ.ಎ. | |
| 6. ಶ್ರೀ ಜಿ. ಸಿ. ಹರ್ಲಾಪೂರ | |
| 7. ಶ್ರೀ ಎಸ್. ಎಫ್. ನಮಾಜಿ, ಬಿ.ಎ. | |



Req. No. 22470/1961 Dt: 7-7-1961 RBI Lic No. UBD-KAN-1463-P Dt: 5-9-1997

ದಿ ಆಝಾದ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್, ಗದಗ.

ಪ್ರಧಾನ ಕಛೇರಿ : ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ, ಗಂಗಾಪೂರಪೇಟೆ, ಗದಗ-582101.
ಫೋನ್ : (ಕಛೇರಿ) 08372-238518, ಮ್ಯಾನೇಜರ : 234124 ಶಾಖೆ : 231286

ಸದಸ್ಯನು ಬಳಸಿಕೊಳ್ಳಬೇಕಾದ ಕನಿಷ್ಠ ಸೇವೆಗಳು ಅಥವಾ ಸೌಲಭ್ಯಗಳು :

ಸದಸ್ಯನು ತನ್ನ ಚಾಲ್ತಿ ಖಾತೆ ಅಥವಾ ಉಳಿತಾಯ ಖಾತೆಯಲ್ಲಿ ವರ್ಷದಲ್ಲಿ ವ್ಯವಹರಿಸುವ ಕನಿಷ್ಠ ಬ್ಯಾಂಕಿಂಗ್ ವ್ಯವಹಾರಗಳ ಸಂಖ್ಯೆಯು ಐದು (5) ಇರತಕ್ಕದ್ದು ಹಾಗೂ ವರ್ಷ ಪೂರ್ತಿ ಕನಿಷ್ಠ ರೂ. 500.00 ಜಮಾ ಇರತಕ್ಕದ್ದು.

1. ಸದಸ್ಯನು ಹೊಂದಿರತಕ್ಕ ಕನಿಷ್ಠ ಠೇವಣಿಯು ಐದು ನೂರು ರೂಪಾಯಿಗಳು ಅಥವಾ ಸದಸ್ಯನು ಸಾಲ ಪಡೆಯಲು ಇಚ್ಛಿಸಿದಲ್ಲಿ ಸದಸ್ಯನ ಕೋರಿಕೆ ಮೊತ್ತವು ಬ್ಯಾಂಕು ನಿರ್ಧರಿಸಿದ ಮಿತಿಗೆ ಒಳಪಟ್ಟು ಇರತಕ್ಕದ್ದು.
2. ಸದಸ್ಯನು ತನ್ನ ಚಾಲ್ತಿ ಖಾತೆ ಅಥವಾ ಉಳಿತಾಯ ಖಾತೆಯನ್ನು ವರ್ಷದಲ್ಲಿ ಪಡೆಯಬೇಕಾದ ಕನಿಷ್ಠ ಬ್ಯಾಂಕಿಂಗ್ ವ್ಯವಹಾರಗಳ ಸಂಖ್ಯೆಯು ಐದು (5) ಇರತಕ್ಕದ್ದು.
3. ಮೇಲೆ ತಿಳಿಸಿದ ಠೇವಣಿಯು ಸದಸ್ಯನು ವರ್ಷವಿಡೀ ಬ್ಯಾಂಕಿನಲ್ಲಿ ತೊಡಗಿಸಿದ ಚಾಲ್ತಿ ಖಾತೆ / ಉಳಿತಾಯ ಖಾತೆಯ ಠೇವಣಿಗಳನ್ನು ಒಳಗೊಂಡ ಒಟ್ಟು ಮೊತ್ತ ರೂ. 500/- ಆಗಿರತಕ್ಕದ್ದು.
4. ರಿಫರ್ವ ಬ್ಯಾಂಕು ನೀಡಿರುವ “ನಿಮ್ಮ ಗ್ರಾಹಕನನ್ನು ತಿಳಿಯಿರಿ (ಕೆ.ವಾಯ್.ಸಿ.)” ನಿರ್ದೇಶನವು ಬ್ಯಾಂಕಿನ ಪ್ರತಿ ಸದಸ್ಯನಿಗೆ ಅನ್ವಯವಾಗತಕ್ಕದ್ದು.
5. ಬ್ಯಾಂಕು ಮಂಜೂರು ಮಾಡಿದ ಸಾಲದ ಮಿತಿಯನ್ನು ಸದಸ್ಯನು ಉಪಯೋಗಿಸಿಕೊಂಡಿರಬೇಕು. ಈ ಸಾಲದ ಮಿತಿಯು ಪೂರ್ತಿ ಸಾಲದ ಅವಧಿಯವರೆಗೆ ಇರುತ್ತದೆ.
6. ಕಳೆದ ಐದು ವಾರ್ಷಿಕ ಸಾಮಾನ್ಯ ಸಭೆಗಳ ಪೈಕಿ ಎರಡು ಸಾಮಾನ್ಯ ಸಭೆಗಳಿಗೆ ಹಾಜರಾಗದ (ಗೈರಾದ) ಸದಸ್ಯರಿಗೆ ನಿರಂತರ ಮೂರು ವರ್ಷಗಳ ಸಹಕಾರಿ ಅವಧಿಗೆ ಸಾಮಾನ್ಯ ಸಭೆಯಲ್ಲಿ ಮತ ಚಲಾಯಿಸುವ ಹಕ್ಕು ಇರುವುದಿಲ್ಲ.
7. ಗೌರವಾನ್ವಿತ ಸದಸ್ಯರು ತಮ್ಮ ವ್ಯವಹಾರಗಳನ್ನು ತಮ್ಮದೇ ಆದ ಆಝಾದ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್, ಗದಗ ಯಾವುದೇ ಶಾಖೆಯಲ್ಲಿ ವ್ಯವಹರಿಸಿ.
CTS ಕ್ಲೀಯರಿಂಗ್ ಯೋಜನೆ ಅನ್ವಯ ನಮ್ಮ ಬ್ಯಾಂಕಿನಲ್ಲಿ ಕ್ಲೀಯರಿಂಗ್‌ಗೆ ಬರುವ ಚೆಕ್‌ಗಳು ಗ್ರಾಹಕರ Automatic ಖಾತೆಗಳಿಗೆ ಖರ್ಚು ಬೀಳುತ್ತದೆ. ಕಾರಣ ಗ್ರಾಹಕರು ಖಾತೆಯಲ್ಲಿ ಜಮಾ ಬ್ಯಾಲೆನ್ಸ್ ಇರದೇ ಬೇರೆಯವರಿಗೆ ಚೆಕ್ ನೀಡಬಾರದು.
8. ರೂ. 2,00,000=00 ಮೇಲ್ಪಟ್ಟ ಚೆಕ್ ವಿತರಿಸುವಾಗ ಬ್ಯಾಂಕಿಗೆ ಸೂಚನೆ ಕೊಡಬೇಕು.



Reg. No. 22470/1961 Dt : 7-7-1961 RBI Lic No. UBD-KAN-1463-P Dt : 5-9-1997

ದಿ ಆರ್ಯಾದ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್, ಗದಗ.

ಪ್ರಧಾನ ಕಛೇರಿ : ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ, ಗಂಗಾಪೂರಪೇಟೆ, ಗದಗ-582101.

ಫೋನ್ : (ಕಛೇರಿ) 08372-238518, ಮ್ಯಾನೇಜರ : 234124 ಶಾಖೆ : 231286

2024-25ನೇ ಸಾಲಿನ 64ನೇ ವಾರ್ಷಿಕ ವರದಿ

ಆತ್ಮೀಯ ಸಹಕಾರಿ ಬಂಧುಗಳಿಗೆ ವಂದನೆಗಳು,

ನಮ್ಮ ಬ್ಯಾಂಕಿನ ಸಂಸ್ಥಾಪಕರಾದ ಮರಹೂಮ, ಅಲ್‌ಹಾಜ್ ಸೈಯದ ತಾಜುದ್ದೀನಸಾಹೇಬ್ ಆರ್. ಉಮಚಗಿಯವರನ್ನು ಹಾಗೂ ನಮ್ಮ ಬ್ಯಾಂಕಿನ ಪ್ರಗತಿಗೆ ಶ್ರಮಿಸಿದ ಎಲ್ಲಾ ಸಮಾಜದ ಬಾಂಧವರನ್ನು ಸ್ಮರಿಸಿ ತಮ್ಮೆಲ್ಲರಿಗೂ ಆಡಳಿತ ಮಂಡಳಿಯ ಪರವಾಗಿ ಹಾರ್ದಿಕ ಸ್ವಾಗತ ಬಯಸಿ ಸನ್ 2025 ಮಾರ್ಚ್ 31ಕ್ಕೆ ಮುಕ್ತಾಯಗೊಂಡ ಬ್ಯಾಂಕಿನ 64ನೇ ವಾರ್ಷಿಕ ವರದಿ ಹಾಗೂ ಅಥಾವೆ ಪತ್ರಿಕೆ, ಲಾಭ-ಹಾನಿ ಪತ್ರಿಕೆಗಳನ್ನು ನಿರ್ದೇಶಕ ಮಂಡಳಿಯ ಪರವಾಗಿ ತಮ್ಮೆಲ್ಲರ ಮುಂದೆ ಸಾದರಪಡಿಸಿದ್ದು ತಾವೆಲ್ಲರೂ ಪರಶೀಲಿಸಿ ಸ್ವೀಕರಿಸಿ ಒಪ್ಪಿಗೆ ನೀಡಬೇಕೆಂದು ಭಿನ್ನವಿಸುತ್ತೇನೆ.

1. ಸದಸ್ಯರು

ಕಳೆದ ವರ್ಷದ ಕೊನೆಯಲ್ಲಿ ಬ್ಯಾಂಕಿನ ಸದಸ್ಯರ ಸಂಖ್ಯೆ 5635 ಇದ್ದು 156 ಜನರು ಹೊಸದಾಗಿ ಹೊಂದಿ 49 ಜನ ಸದಸ್ಯರು ಕಡಿಮೆ ಆಗಿ ವರದಿ ವರ್ಷದ ಕೊನೆಯಲ್ಲಿ ಇದ್ದ ಒಟ್ಟು ಸದಸ್ಯರ ಸಂಖ್ಯೆ 5742 ಸದಸ್ಯರು ಇರುವರು.

2. ಶೇರು ಬಂಡವಾಳ

2023-24ನೇ ಸಾಲಿನ ಕೊನೆಯಲ್ಲಿ ಶೇರು ಬಂಡವಾಳ 300.63 ಲಕ್ಷ ಇದ್ದು ವರದಿ ವರ್ಷದಲ್ಲಿ ರೂ. 321.74 ಲಕ್ಷ ಇರುತ್ತದೆ. ವರದಿ ವರ್ಷದಲ್ಲಿ ರೂ. 35.30 ಲಕ್ಷ ವಸೂಲಾಗಿ ರೂ. 14.19 ಲಕ್ಷ ಪರತ ಆಗಿರುತ್ತದೆ. ಇದು ಬ್ಯಾಂಕಿನ ಆಸ್ತಿ ಆಗಿದ್ದು ಭದ್ರತೆ ಹಾಗೂ ಹಿತ ಸಾಧನೆಗೆ ಶೇರು ಬಂಡವಾಳ ಇನ್ನು ಹೆಚ್ಚಿಸಲು ಎಲ್ಲ ಸದಸ್ಯರು ಸಹಕರಿಸಬೇಕು.

3. ಠೇವುಗಳು :

ಸನ್ 2023-24 ಸಾಲಿನ ಕೊನೆಯಲ್ಲಿ ಠೇವು ರೂ. 7908.65 ಲಕ್ಷ ಇದ್ದು ವರದಿ ವರ್ಷದ ಕೊನೆಯಲ್ಲಿ ರೂ. 8511.24 ಲಕ್ಷ ಇರುತ್ತದೆ. ನಮ್ಮ ಬ್ಯಾಂಕಿನ ಮೇಲೆ ಠೇವಣಿದಾರರು ಇಟ್ಟ ವಿಶ್ವಾಸದ ವಿಶಾಲ ಬಲದಿಂದ ಹಾಗೂ ಉತ್ತಮ ಸಹಕಾರ, ಸೇವೆಯ ಫಲವಾಗಿ ವರದಿ ವರ್ಷದಲ್ಲಿ ರೂ. 30892.32 ಲಕ್ಷ ಜಮಾ ಬಂದು ರೂ. 30289.73 ಲಕ್ಷ ಮರುಪಾವತಿಯಾಗಿ ರೂ. 8511.24 ಲಕ್ಷ ಠೇವು ಸಂಗ್ರಹವಿದೆ. ಬ್ಯಾಂಕು ತನ್ನ ಠೇವಣಿದಾರರ ರಕ್ಷಣೆಗಾಗಿ ಡಿಪಾಜಿಟ್ ಇನ್‌ಸೂರೆನ್ಸ್ ಕಾರ್ಪೊರೇಷನ್ ಇದ್ದು ಇದರ ಪ್ರಿಮಿಯಮ್ ಕಂತು ಸರಿಯಾಗಿ ಮುಂಗಡ ವಿಮಾ ಕಂತು ಕಂಪನಿಗೆ ಸಂದಾಯವಾಗುತ್ತಿದೆ. ಆದ್ದರಿಂದ ಠೇವುಗಳ ಮೇಲೆ ವಿಮಾ ನಿಗಮದ ವಿಮಾ ಭದ್ರತೆ ಇರುತ್ತದೆ. ಇದು ಠೇವುದಾರರ ಶ್ರೀರಕ್ಷೆಯಾಗಿದೆ.

4. ದುಡಿಯುವ ಬಂಡವಾಳ :

ಬ್ಯಾಂಕಿನ ದುಡಿಯುವ ಬಂಡವಾಳ ದಿ. 31-03-2024ಕ್ಕೆ ರೂ. 9204.75 ಲಕ್ಷ ಇದ್ದು ದಿ. 31-03-2025ಕ್ಕೆ ರೂ. 10029.65 ಲಕ್ಷ ಆಗಿರುತ್ತದೆ. ಬ್ಯಾಂಕಿನ ಒಟ್ಟು ವ್ಯವಹಾರ ಶಾಖಾ ಕಛೇರಿ ಒಳಗೊಂಡು 31-03-2024ಕ್ಕೆ ರೂ. 103689.05 ಲಕ್ಷ ಇದ್ದು 31-03-2025ಕ್ಕೆ ರೂ. 122989.27 ಲಕ್ಷ ಆಗಿರುತ್ತದೆ.

ಕೇಂದ್ರ ಸರಕಾರವು ತನ್ನ ಬಜೆಟ್‌ನಲ್ಲಿ ಬ್ಯಾಂಕುಗಳು ನಿವ್ವಳ ಲಾಭದ ಮೇಲೆ ಶೇ. 25%ರಷ್ಟು ಆದಾಯ ತೆರಿಗೆ ವಿಧಿಸಿರುವುದರಿಂದ ಸಹಕಾರಿ ಬ್ಯಾಂಕುಗಳು ತಮ್ಮ ಲಾಭದ ಮೇಲೆ ಶೇ. 25%ರಷ್ಟು ವರಮಾನ ತೆರಿಗೆ ಮತ್ತು ಜಿ.ಎಸ್.ಟಿ. ಪಾವತಿಸಬೇಕಾಗಿರುವುದರಿಂದ ಇದು ಬ್ಯಾಂಕಿನ ಲಾಭದ ಮೇಲೆ ಹಾಗೂ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಿದ್ದು ಅದಾಗ್ಯೂ.

ಬ್ಯಾಂಕಿನ ವರದಿ ವರ್ಷದಲ್ಲಿ ರೂ. 1,85.76,000=00 ನಿವ್ವಳ (ತೆರಿಗೆ ಮುನ್ನ) ಲಾಭ ಗಳಿಸಿದ್ದು ಅದರಲ್ಲಿ ರೂ. 43.00 ಲಕ್ಷ ಆದಾಯ ತೆರಿಗೆ ಕಟ್ಟಿ ಮತ್ತು 30.00 ಲಕ್ಷ ಎನ್.ಪಿ.ಎ. ಸ್ಟ್ಯಾಂಡರ್ಡ್ ಪ್ರೊವಿಡೆನ್ಸ್ ಮಾಡಿ ಇವುಗಳನ್ನು ಲಾಭದಲ್ಲಿ ವಜಾ ಮಾಡಲಾಗಿ ರೂ. 1,12,76,000=00 ಲಾಭ ಗಳಿಸಿರುತ್ತದೆ.

5. ಪ್ರವಾಹಿ ಧನ ಸಂಚಯ

ರಿಜರ್ವ್ ಬ್ಯಾಂಕಿನ ಕಾಯ್ದೆಗನುಗುಣವಾಗಿ B.R.Act1949ರ ಕಲಂ 18 ಹಾಗೂ 24ರ ಪ್ರಕಾರ (ಲಿಕ್ವಿಡ್ ಅಸೆಟ್ಸ್) ರೋಲಿ ಶಿಲ್ಕು ಹಾಗೂ ಪ್ರವಾಹಿ ಧನ ನಿಯಮಾನುಸಾರ ರೂಪಿಸಿಕೊಂಡಿದ್ದು ಅದರ ಪ್ರಕಾರ ತಪ್ಪದೇ ಪಾಲಿಸಲಾಗುತ್ತಿದೆ.

ಸಿ.ಆರ್.ಎ.ಆರ್.- ಆರ್.ಬಿ.ಆರ್. ಮಾರ್ಗದರ್ಶನ ಪ್ರಕಾರ ಬ್ಯಾಂಕು ತನ್ನ ಹಣದ ಹೂಡಿಕೆಗಳ ಬಗ್ಗೆ ನಿಖರವಾದ ಅಂಕಿ ಅಂಶಗಳನ್ನು ತಯಾರಿಸಬೇಕಾಗಿದ್ದು ಆ ಪ್ರಕಾರ ಪಾಲಿಸಲಾಗುತ್ತಿದ್ದು, ಸಿ.ಆರ್.ಎ.ಆರ್. (ಅಪಾಯದ ಆಸ್ತಿಗಳಿಗೆ ಬಂಡವಾಳ ರೂಪಿಸುವಿಕೆ) ಪ್ರಮಾಣ ಕನಿಷ್ಠ ಶೇ. 9% ಆದೇಶ ಮಾಡಲಾಗಿದ್ದು ವರದಿ ವರ್ಷದ ಅಂತ್ಯಕ್ಕೆ ಶೇ. 17.29% ಇರುವುದು. ಇದು ಬ್ಯಾಂಕಿನ ಬಂಡವಾಳ ಉತ್ತಮ ರೀತಿಯಲ್ಲಿ ತೊಡಗಿಸಿದ್ದು ಬ್ಯಾಂಕಿನ ಸದೃಢತೆಗೆ ಸಾಕ್ಷಿಯಾಗಿದೆ.

6. ಗುಂತಾವಣಿಗಳು

ಬ್ಯಾಂಕಿನ ಲಾಭಕ್ಕೆ ಕುಂದು ಬರದಂತೆ ಆರ್.ಬಿ.ಆರ್. ನಿರ್ದೇಶನ ಪ್ರಕಾರ ಹೂಡಿಕೆಗಳನ್ನು ಮಾಡಲಾಗಿದೆ. ಕಳೆದ ಸಾಲಿನ ಹೂಡಿಕೆಗಳಿಂದ ಬಂದ ಆದಾಯವು ರೂ. 238.73 ಲಕ್ಷ ಇದ್ದು ವರದಿ ವರ್ಷದಲ್ಲಿ 31-03-2025ಕ್ಕೆ ರೂ. 239.49 ಲಕ್ಷ ಆದಾಯ ಬಂದಿರುತ್ತದೆ.

ವಿವಿಧ ಬ್ಯಾಂಕುಗಳಲ್ಲಿ ಹಾಗೂ ಸರಕಾರಿ ಭದ್ರತಾ ಪತ್ರಗಳಲ್ಲಿ ಗುಂತಾಯಿಸಿದ್ದು 31-03-2024ಕ್ಕೆ 3247.38 ಲಕ್ಷ ಇದ್ದಿದ್ದು ವರದಿ ವರ್ಷದಲ್ಲಿ 31-03-2025ಕ್ಕೆ ರೂ. 3197.08 ಲಕ್ಷ ಗುಂತಾಯಿಸಿದೆ.

7. ಸಾಲ ಮತ್ತು ಮುಂಗಡಗಳು

ವರದಿ ವರ್ಷದಲ್ಲಿ ಬ್ಯಾಂಕು ತನ್ನ ಸದಸ್ಯರಿಗೆ ಅವರವರ ಉದ್ದೇಶನಕ್ಕನುಗುಣವಾಗಿ ಮುಖ್ಯವಾಗಿ ಚಿಕ್ಕ ವ್ಯಾಪಾರಸ್ಥರಿಗೆ ಸ್ವ-ಉದ್ಯೋಗಿಗಳಿಗೆ, ಮನೆ ರಿಪೇರಿ, ಖರೀದಿಗಾಗಿ, ಅಲ್ಲದೇ ದ್ವಿಚಕ್ರ ವಾಹನ, ಸಾರಿಗೆ ವಾಹನ ಮತ್ತು ವ್ಯವಹಾರಿಕ ಸಾಲಕ್ಕೆ ರೂ. 9584.16 ಲಕ್ಷ ಸಾಲ ಕೊಟ್ಟು ರೂ. 9093.18 ಲಕ್ಷ ಮರುಪಾವತಿಯಾಗಿ ಒಟ್ಟು ಸಾಲ ವ. ಮುಂಗಡಗಳು 5970.20 ಲಕ್ಷ ಸಾಲದ ಬಾಕಿ ಇದೆ. ಈ ಪೈಕಿ ಸುಸ್ತಿ ಸಾಲದ ಬಾಕಿ ರೂ. 144.52 ಲಕ್ಷ ಇದ್ದು ಅದರ ಪ್ರಕಾರ ಅದು ಪ್ರತಿಶತ 2.42% ಇದೆ. ಸುಸ್ತಿ ಸಾಲ ಬಾಕಿ ಹೆಚ್ಚಾಗದಂತೆ ಗಮನ ವಹಿಸಿ ಬ್ಯಾಂಕಿನ ಆರ್ಥಿಕ ವ್ಯವಹಾರಕ್ಕೆ ಹಿನ್ನಡೆಯಾಗದಂತೆ ಬ್ಯಾಂಕಿನ ಪ್ರಗತಿಗೆ ಅಡ್ಡಿಯಾಗದಂತೆ ಸಾಲ ಮರುಪಾವತಿ ಬಗ್ಗೆ ಭಾರತೀಯ ರಿಜರ್ವ್ ಬ್ಯಾಂಕ ಹಾಗೂ ಸಹಕಾರಿ ಸಂಘಗಳ ಕಾನೂನಿನ ಪ್ರಕಾರ ತಕ್ಷಣ ದಾವೆಗಳನ್ನು ಹೂಡಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಆರ್.ಬಿ.ಆರ್. ಬ್ಯಾಂಕಿನ ನಿರ್ದೇಶನದಂತೆ ಆದ್ಯತೆ ವಲಯಕ್ಕೆ ಶೇ. 60% ಕ್ಕೂ ಹೆಚ್ಚು ಪ್ರಮಾಣದಲ್ಲಿ ನೀಡಬೇಕಾಗಿದ್ದು ವರದಿ ವರ್ಷದಲ್ಲಿ ಶೇ. 85% ರಷ್ಟು ಸಾಲವನ್ನು ನೀಡಲಾಗಿದೆ. ಇದರ ಪೈಕಿ ಶೇ. 65% ದುರ್ಬಲ ವರ್ಗದವರಿಗೆ ಸಾಲ ನೀಡಲಾಗಿದೆ.

ವಿವಿಧೋದ್ದೇಶಗಳಿಗೆ ಕೊಟ್ಟ ಸಾಲದ ವಿವರ :

(ರೂ. ಲಕ್ಷಗಳಲ್ಲಿ)

ವಿವಿಧೋದ್ದೇಶ	31-3-2024 ಇದ್ದಂತೆ		
	ಸಂಖ್ಯೆ	ಒಟ್ಟು ಮೊತ್ತ	ಶೇಕಡಾ
1. ಕೃಷಿ ಪೂರಕ ವ್ಯವಸಾಯಕ್ಕೆ	30	44.84	0.75%
2. ಕುಟರೋದ್ಯೋಗ / ಲಘು ಉದ್ಯೋಗ	141	833.19	13.96%
3. ಸಂಚಾರಿ / ಸಾರಿಗೆ ವಾಹನ ಸಾಲಕ್ಕೆ	230	625.66	10.48%
4. ಚಿಲ್ಲರೆ ಮತ್ತು ರೋಲಿ ವ್ಯಾಪಾರಕ್ಕೆ	535	1219.15	20.42%
5. ಲಘು ವ್ಯವಸಾಯಿಕ ಸಾಲ	326	1905.57	31.92%
6. ಸ್ವ-ಉದ್ಯೋಗ ಮತ್ತು ವ್ಯವಸಾಯಕ್ಕೆ	209	300.62	5.03%
7. ಶೈಕ್ಷಣಿಕ ಸಾಲ	20	29.89	0.50%
8. ಗೃಹ ನಿರ್ಮಾಣ ಹಾಗೂ ಖರೀದಿಗೆ	118	1011.28	16.94%
9. ಉಪಭೋಗ ವಸ್ತುಗಳ ಖರೀದಿಗೆ			
10. ಇತರೆ ಉದ್ದೇಶಗಳಿಗೆ			
ಮೊತ್ತ	1609	5970.20	100%

ಮುದ್ದತ ಮೀರಿದ ಸಾಲ

31-03-2025ಕ್ಕೆ (ರೂ. ಲಕ್ಷಗಳಲ್ಲಿ)

ಒಟ್ಟು ಮೊತ್ತ		1 ವರ್ಷದ ಒಳಗೆ		2 ರಿಂದ 3 ವರ್ಷದ ಒಳಗೆ		3 ರಿಂದ 5 ವರ್ಷದ ಒಳಗೆ		5 ವರ್ಷದ ಮೇಲ್ಪಟ್ಟು		ಒಟ್ಟು ಸಾಲಕ್ಕೆ ಪ್ರತಿಶತ
ಸಂಖ್ಯೆ	ಮೊತ್ತ	ಸಂಖ್ಯೆ	ಮೊತ್ತ	ಸಂಖ್ಯೆ	ಮೊತ್ತ	ಸಂಖ್ಯೆ	ಮೊತ್ತ	ಸಂಖ್ಯೆ	ಮೊತ್ತ	
425	144.52	192	14.75	89	40.90	48	37.89	96	50.98	2.42%

ಎನ್.ಪಿ.ಎ. (ನಿಷ್ಕ್ರಿಯ ಸಾಲಗಳು ರೂ. ಲಕ್ಷಗಳಲ್ಲಿ)

ಆರ್ಥಿಕ ವರ್ಷ	ವರ್ಷದ ಆರಂಭಕ್ಕೆ	ವಸೂಲಿ	ಹೆಚ್ಚುವರಿ	ವರ್ಷದ ಕೊನೆಗೆ ಬಾಕಿ ಮೊತ್ತ	ನಿಕ್ಕಿ ಪ್ರತಿಶತ
31-03-2021	194.89	41.99	28.29	181.19	0%
31-03-2022	181.19	0.31	82.27	263.15	1.46%
31-03-2023	263.15	8.20	59.74	314.69	1.79%
31-03-2024	314.69	91.59	34.32	257.42	0%
31-03-2025	257.42	0.65	30.10	286.87	0%

ಎನ್.ಪಿ.ಎ. (ನಿಷ್ಕ್ರಿಯ ಸಾಲಗಳು ರೂ. ಲಕ್ಷಗಳಲ್ಲಿ)

ಅನುತ್ಪಾದಕ ಆಸ್ತಿಗಳ (ಎನ್.ಪಿ.ಎ) ದಿನಾಂಕ 31-03-2025ಕ್ಕೆ ರೂ. 286.87 ಲಕ್ಷ ಇರುತ್ತದೆ. ಈ ನಿಷ್ಕ್ರಿಯ ಸಾಲದ ನಿವ್ವಳ ಪ್ರಮಾಣ ಬರತಕ್ಕ ಸಾಲಕ್ಕೆ ಶೇ. 0% ಇರುತ್ತದೆ. ಭಾರತೀಯ ರಿಜರ್ವ್ ಬ್ಯಾಂಕಿನ ನಿಯಮದಂತೆ ಸಹಕಾರಿ ಬ್ಯಾಂಕಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಪೂರ್ವಕವಾದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ನಿಷ್ಕ್ರಿಯ ಸಾಲ ಎಂದು ನಿರ್ಧರಿಸುವ ಕಾಲ ಮಿತಿಯನ್ನು ಪಟ್ಟಣ ಸಹಕಾರಿ ಬ್ಯಾಂಕಿಗೆ ಸತತ 3 ಕಂತು ಬಾಕಿ ಅಂದರೆ 90 ದಿವಸಗಳನ್ನು ನಿಗದಿಪಡಿಸಿರುತ್ತದೆ. ಆದ್ದರಿಂದ ಸಾಲಗಾರರು ಕಂತು ಹಾಗೂ ಬಡ್ಡಿಯನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸದೇ ಇರುವುದರಿಂದ ಸಾಲ ವಸೂಲಾತಿಗಾಗಿ ಆರ್.ಬಿ.ಆರ್. ಹಾಗೂ ಸಹಕಾರ ಸಂಘಗಳ ಕಾನೂನು ಪ್ರಕಾರ ಚೆರಾಸ್ತಿ ಹಾಗೂ ಚೆರಾಸ್ತಿಗಳನ್ನು ಜಪ್ತಿ ಮಾಡುವ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಆನಿವಾರ್ಯ ಪ್ರಸಂಗಕ್ಕೆ ಎಡೆ ಮಾಡಿಕೊಡದೇ ಸಮಯಕ್ಕೆ ಸರಿಯಾಗಿ ಪಡೆದ ಸಾಲದ ಕಂತುಗಳನ್ನು ಹಾಗೂ ಬಡ್ಡಿಯನ್ನು ಪ್ರತಿ ತಿಂಗಳು ಮರುಪಾವತಿಸಿ ಬ್ಯಾಂಕಿನ ಭದ್ರ ಬುನಾದಿಗೆ ಸಹಕರಿಸಬೇಕಾಗಿ ವಿನಂತಿ.

8. ವರದಿ ವರ್ಷದಲ್ಲಿ ಉತ್ಪನ್ನ ಖರ್ಚು ನಿವ್ವಳ ಲಾಭ ಈ ರೀತಿ ಆಗಿದೆ.

ಅ. ಬ್ಯಾಂಕಿನ ಕಳೆದ 3 ವರ್ಷದ ಆದಾಯ ಸ್ಥಿತಿ ಅಂಕಿ ಅಂಶ ಈ ಕೆಳಗಿನಂತಿರುತ್ತದೆ ರೂ. ಲಕ್ಷಗಳಲ್ಲಿ

	31-03-2023	31-03-2024	31-03-2025
1. ಸಾಲ ವ, ಮುಂಗಡಗಳ ಮೇಲೆ ಬಂದ ಬಡ್ಡಿ	508.39	532.64	592.85
2. ಗುಂತಾವಣೆಗಳ ಮೇಲೆ ಬಂದ ಬಡ್ಡಿ	212.27	238.73	239.49
3. ಇತರೆ ಆದಾಯ	25.64	24.62	26.19
	746.30	795.99	858.53

ಬ. ಖರ್ಚು

	31-03-2023	31-03-2024	31-03-2025
1. ಠೇವುಗಳ ಮೇಲೆ ಕೊಟ್ಟ ಬಡ್ಡಿ	401.98	456.62	494.49
2. ಸಿಬ್ಬಂದಿ ಪಗಾರ ವ, ತುಟ್ಟಿ ಭತ್ಯೆ	75.52	70.55	76.66
3. ಪಿಗ್ಮಿ ಕಮೀಷನ್	42.59	43.79	45.50
4. NPAಗಾಗಿ ಕಾಯ್ದಿರಿಸಿದ್ದು ಪ್ರಸ್ತುತ ವರ್ಷದಲ್ಲಿ	27.01	26.90	30.00
5. ಇತರೆ ಖರ್ಚು	87.84	90.81	99.12
6. ಲಾಭ ಹಾನಿ (Income Tax ತೆಗೆದಿರಿಸಲಾಗಿ)	111.36	107.32	112.76
	746.30	795.99	858.53

9. ಲಾಭ ವಿಭಾಗಣೆ

ವರದಿ ವರ್ಷದ ನಿವ್ವಳ ಲಾಭ ರೂ. 112.76 ಲಕ್ಷವನ್ನು ಸಹಕಾರಿ ಸಂಘಗಳ ಕಾಯ್ದೆ ಹಾಗೂ ಬ್ಯಾಂಕಿನ ಪೋಟ ನಿಯಮದಂತೆ ಈ ಕೆಳಗಿನಂತೆ ಲಾಭ ವಿಭಾಗಣೆ ಮಾಡಲು ನಿರ್ದೇಶಕ ಮಂಡಳಿಯವರು ಶಿಫಾರಸ್ಸು ಮಾಡಿದ್ದು ಅದಕ್ಕೆ ಅನುಮೋದಿಸುವುದು.

ಒಟ್ಟು ಲಾಭ ರೂ.	ನಿಧಿಗಳು	ಶೇಕಡಾ	ಮೊತ್ತ
112,76,142=38	1. ಕಾಯ್ದಿಟ್ಟ ನಿಧಿ	25%	28,19,036-36
	2. ಸಹಕಾರಿ ಶಿಕ್ಷಣ ನಿಧಿ	2%	1,69,142-00
	3. ಮಹಾಮಂಡಳ ಶಿಕ್ಷಣ ನಿಧಿ	1%	45,498-00
	4. ಕಟ್ಟಡ ನಿಧಿ	25%	16,48,493-00
	5. ಡಿವಿಡೆಂಡ್ ಲಾಭಾಂಶ	12%	37,38,191-00
	6. ಸಂಶಾತ್ಮಕ ಸಾಲದ ನಿಧಿ	5%	8,24,247-00
	7. ವಿಶೇಷ ಕರಡು ಸಾಲದ ನಿಧಿ	5%	8,24,247-00
	8. ಗುಂತಾವಣೆಗಳ ಸವಕಳಿ ನಿಧಿ	5%	8,24,247-00
	9. ಸಾಮಾನ್ಯ ಕ್ಷೇಮ ನಿಧಿ	5%	1,27,680-00
	10. ನೌಕರರ ಕ್ಷೇಮಾಭಿವೃದ್ಧಿ ನಿಧಿ	5%	1,27,680-00
	11. ಮಹೋತ್ಸವ ನಿಧಿ	5%	1,27,681-00
112,76,142=38			112,76,142=38

10. ಡಿವಿಡೆಂಡ್

ಲಾಭಾಂಶ (ಡಿವಿಡೆಂಡ್) ಬ್ಯಾಂಕ ಸನ್ 2024-25ನೇ ಸಾಲಿನಲ್ಲಿ ನಿಯಮಾನುಸಾರ ಎಲ್ಲ ರೀತಿಯ ಅನು (ಪ್ರೊವಿಜನ್), ಇನ್‌ಕಮ್ ಟ್ಯಾಕ್ಸ್ ಕಟ್ಟಲಾಗಿ ಒಟ್ಟು ನಿಕ್ಷಿ ಲಾಭ ರೂ. 112.76 ಲಕ್ಷ ಗಳಿಸಿದ್ದು, ಇದನ್ನು ಸಹಕಾರಿ ಸಂಘಗಳ ಕಾಯ್ದೆ ಮತ್ತು ಬ್ಯಾಂಕಿನ ಪೋಟ ನಿಯಮಗಳಿಗೆ ಅನುಸಾರವಾಗಿ ಲಾಭ ವಿಭಾಗಣೆ ಮಾಡಿ ಇದರಲ್ಲಿ ಬ್ಯಾಂಕಿನ ಶೇರುದಾರರ ಸದಸ್ಯರಿಗೆ ಪ್ರತಿಶತ ಶೇ 12% ರಷ್ಟು ಡಿವಿಡೆಂಡ್ ಹಂಚಲು ನಿರ್ಧರಿಸಿದೆ. ಈ ಬಗ್ಗೆ ಸದಸ್ಯರ ಮಂಜೂರಿ ಕೇಳಲಾಗಿದೆ.

11. ಲೆಕ್ಕ ಪರಿಶೋಧನೆ

ಸನ್ 2024-25ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ನಾಗದೀಪ ಸತ್ಯನಾರಾಯಣ ಆಂಡ ಕಂ. ಚಾರ್ಟೆಡ್ ಅಕೌಂಟ್ ಬೆಂಗಳೂರು ಇವರು ಕೈಗೊಂಡಿದ್ದು ಲೆಕ್ಕ ಪರಿಶೋಧನಾ ವರದಿ ಕೈ ಸೇರಿದ್ದು ಮಹಾಸಭೆಗೆ ಪರಿಶೀಲನೆಗೆ ಇಡಲಾಗಿದೆ.

ಸನ್ 2024-25ನೇ ಸಾಲಿನ ಬ್ಯಾಂಕಿನ ಆಂತರಿಕ ಲೆಕ್ಕ ಪರಿಶೋಧನೆಯನ್ನು ಶ್ರೀ ನಟರಾಜ ಸತೀಶ ಹೆಗಡಿಕಟ್ಟಿ ಗದಗ ಇವರು ಕೈಗೊಂಡು ಆರ್ಥಿಕ ಪತ್ರಿಕೆಗಳಿಗೆ ಪ್ರಮಾಣಿಸಿ ವರದಿ ಸಲ್ಲಿಸಿದ್ದಾರೆ. ಇವರು ನೀಡಿದ ಸೂಚನೆಗಳು ಹಾಗೂ ವ್ಯವಹಾರಿಕ ನ್ಯೂನತೆಗಳನ್ನು ಅನುಪಾಲಿಸಲಾಗಿ ಕ್ರಮ ಜರುಗಿಸಲಾಗಿದೆ.

12. ರಿಜರ್ವ್ ಬ್ಯಾಂಕ ಪರಿವೀಕ್ಷಣೆ

ಸನ್ 2018-2022ರ ಅವಧಿಯ ಆರ್ಥಿಕ ಪರಿವೀಕ್ಷಣೆಯನ್ನು ಪರಿವೀಕ್ಷಣಾಧಿಕಾರಿ ಶ್ರೀ ಡಿ. ಎಸ್. ವಿ. ರತ್ನಾಕರರಾವ್ (Inspecting Officer) ಅಸಿಸ್ಟೆಂಟ್ ಮ್ಯಾನೇಜರ ಆರ್.ಬಿ.ಆರ್. ಇವರು ದಿನಾಂಕ 06-03-2023 ರಿಂದ 10-03-2023ರ ವರೆಗೆ ಬ್ಯಾಂಕಿನ ಪರಿವೀಕ್ಷಣೆ ಕೈಗೊಂಡ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿರುತ್ತಾರೆ. ಹಾಗೂ ಬ್ಯಾಂಕಿನ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇನ್ನೂ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿ ಉತ್ತಮ ಪ್ರಗತಿಯನ್ನು ಸಾಧಿಸಲು ಮಾರ್ಗದರ್ಶನ ನೀಡಿರುತ್ತಾರೆ. ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು.

13. ಅಂದಾಜು ಪತ್ರಿಕೆ

ಸನ್ 2025-26ನೇ ಸಾಲಿನ ಉದ್ದೇಶಿಸಿರುವ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಮೋದಿಸುವುದು

1. ಠೇವು ಹೆಚ್ಚಿಸುವುದು, ವರದಿ ವರ್ಷದಲ್ಲಿ ರೂ. 8511=24 ಲಕ್ಷ ಇದ್ದು 31-03-2026ರ ವರೆಗೆ ರೂ. 9578.57 ಲಕ್ಷದ ವರೆಗೆ ಸಂಗ್ರಹಿಸುವ ಗುರಿ ಹೊಂದಿದೆ.
2. ಆದ್ಯತಾ ಕ್ಷೇತ್ರಗಳಿಗೆ ಮತ್ತು ದುರ್ಬಲ ವರ್ಗದವರಿಗೆ ಹೆಚ್ಚಿನ ಸಾಲವನ್ನು ನೀಡಿ ಲಾಭ ಪ್ರಮಾಣವನ್ನು ಹೆಚ್ಚಿಸುವ ಗುರಿ ಹೊಂದಿದೆ.
3. ಬ್ಯಾಂಕು ಗ್ರಾಹಕರ ಹೆಚ್ಚಿನ ಸೇವೆಗಾಗಿ Ru-pay Card ಲಭ್ಯವಿದ್ದು R.B.I. Mumbai Central Office / NPCI ಇಲ್ಲಿ ಮನ್ನಣೆ ಪಡೆದು UPI ಅಂದರೆ QR Code ಮುಖಾಂತರ ವ್ಯವಹಾರ ಮಾಡಬಹುದು.
4. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬ್ಯಾಂಕಿನ ಆಡಳಿತ ಮಂಡಳಿಯು ದೂರ ದೃಷ್ಟಿ ಇಟ್ಟುಕೊಂಡು ಇನ್ನಿತರ ರಾಷ್ಟ್ರೀಕೃತ ಬ್ಯಾಂಕುಗಳ ಅಳವಡಿಸುವ ಎಲ್ಲ ರೀತಿಯ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೆಚ್ಚಿನ ಸೇವಾ ಸೌಲಭ್ಯವನ್ನು ಒದಗಿಸುವುದು.
5. ಬ್ಯಾಂಕಿನ ಮುದ್ದತ ಮೀರಿದ ವ, ಸುಸ್ತಿಸಾಲ ವಸೂಲಾತಿಗಾಗಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಿ ಈಗಿದ್ದ ಸುಸ್ತಿಸಾಲ ಪ್ರತಿಶತ ಶೂನ್ಯ 0% ಖಾಯಂ ಆಗಿ ಇಡುವ ಗುರಿ ಹೊಂದಿದೆ.
6. ಬ್ಯಾಂಕು ಶೇರುದಾರ ಸದಸ್ಯರನ್ನು ಹೆಚ್ಚಿಸಿಕೊಂಡು ಅವರಿಂದ ಸ್ವಂತ ಬಂಡವಾಳ ಶೇರ ರಕಂ ವರದಿ ವರ್ಷದಲ್ಲಿದ್ದ ರೂ. 321.74 ಲಕ್ಷ ದಿಂದ 350.00 ಲಕ್ಷದ ವರೆಗೆ ಹೆಚ್ಚಿಸುವ ಗುರಿ ಹೊಂದಿದೆ.

ಬ್ಯಾಂಕು ವ್ಯವಹಾರಿಕ ದೃಷ್ಟಿಯಿಂದ 2025-26ನೇ ಸಾಲಿಗಾಗಿ ಆಡಳಿತ ಮಂಡಳಿಯು ನಿಯಮದಂತೆ ಈ ಕೆಳಗಿನ ಅಂದಾಜು ಪತ್ರಿಕೆ ತಯಾರಿಸಿದ್ದು ಹಾಗೂ ಕಳೆದ ವರ್ಷದ ಅಂದಾಜು ಪತ್ರಿಕೆಗಿಂತ ವರದಿ ವರ್ಷದಲ್ಲಿ ಹೆಚ್ಚಿಗೆ ಖರ್ಚು ಆಗಿದ್ದು ಅದಕ್ಕೆ ಮಂಜೂರಿ ಕೋರಿದೆ.

2025-26ನೇ ಸಾಲಿನ ಅಂದಾಜು ಪತ್ರಿಕೆ :

(ರೂ. ಲಕ್ಷಗಳಲ್ಲಿ)

ವ್ಯಯ (ಖರ್ಚು) ವಿವರ Expenditure	ಅಂದಾಜು 2024-25	ನಕ್ಕಿ ಖರ್ಚು 2024-25	ಹೆಚ್ಚುವರಿ ಖರ್ಚು 2024-25	ಅಂದಾಜು 2025-26
1. ಠೇವುಗಳ ಮೇಲಿನ ಬಡ್ಡಿ	485.00	494.49	9.49	477.51
2. ಸಿಬ್ಬಂದಿ ಪಗಾರ ಭತ್ಯೆ ಇತ್ಯಾದಿ	76.00	76.66	0.66	78.00
3. ಆಡಳಿತ ಮಂಡಳಿಯ ಭತ್ಯೆ	1.25	0.97	-	1.25
4. ಕಾಯ್ದೆ ಸಲಹೆಗಾರರ ಫೀ	0.35	0.48	0.13	0.50
5. ಅಡ್ಡ್ ಫೀ	4.00	4.75	0.75	6.00
6. ಭಾಡಿಗೆ, ವಿಮೆ, ವಿದ್ಯುತ್, ಟ್ಯಾಕ್ಸ್	30.00	27.98	-	30.00
7. ಅಂಚೆ, ದೂರವಾಣಿ	1.50	0.82	-	1.50
8. ಮುದ್ರಣ, ಸ್ಲೇಶನರಿ, ಪ್ರಚಾರ	5.00	5.31	0.31	6.00
9. ಸವಕಳಿ	4.50	3.02	-	4.50
10. ಪಿಗ್ಮಿ ಕಮೀಷನ್	45.00	45.50	0.50	48.00
11. ಆದಾಯ ತೆರಿಗೆ	45.00	43.00	-	50.00
12. ಇತರೆ ಖರ್ಚು (ಎನ್.ಪಿ.ಎ. ಇತ್ಯಾದಿ)	46.00	42.79	-	47.00
13. ನಿವ್ವಳ ಲಾಭ	130.38	112.76	-	141.50
ಒಟ್ಟು	873.98	858.53	-	891.76

ಆಯ (ಆದಾಯ) ವಿವರ Income	ಅಂದಾಜು 2024-25	ನಕ್ಕಿ ಆದಾಯ 2024-25	ಅಂದಾಜು 2025-26
1. ಸಾಲ ವ, ಮುಂಗಡಗಳ ಮೇಲಿನ ಬಡ್ಡಿ	558.52	592.85	573.48
2. ಬ್ಯಾಂಕ ಕಮೀಷನ್ ಇತ್ಯಾದಿ	12.85	10.63	12.22
3. ಗುಂತಾವಣಿ ಮೇಲೆ ಬಡ್ಡಿ	286.47	239.49	287.39
4. ಇತರೆ ಆದಾಯ	16.14	15.56	18.67
ಒಟ್ಟು	873.98	858.53	891.76

14. ಬಿಲ್ ಹಾಗೂ ಸಿ.ಟಿ.ಎಸ್. ಚೆಕ್ / RTGS / NEFT / UPI ವ್ಯವಹಾರ

ಬ್ಯಾಂಕಿನ ಖಾತೆದಾರರ ಪರವಾಗಿ ಬಿಲ್ / ಚೆಕ್ ಕಲೆಕ್ಷನ್ ವ್ಯವಹಾರ ಮಾಡುತ್ತ ಇದ್ದು ಗ್ರಾಹಕರಿಗೆ ಎಲ್ಲ ಸ್ಥಳಗಳಿಗೆ ಹಣ ರವಾನೆಗಾಗಿ ತುರ್ತು ಸೌಲಭ್ಯ ಮಾಡಿದೆ. ಎಲ್ಲ ಸ್ಥಳಗಳಿಗೆ ನೇರವಾಗಿ RTGS / NEFT / ಡಿ.ಡಿ. ಕೊಡುವ ವ್ಯವಸ್ಥೆ ಮಾಡಲಾಗಿದೆ. ಹಾಗೂ ಬ್ಯಾಂಕು IFS Code : UTIB0SAZADB ಹೊಂದಿದ್ದು ಗ್ರಾಹಕರು ಭಾರತದ ಯಾವುದೇ ಕಡೆಯಿಂದ ತಮ್ಮ SB / CD ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಬಹುದು.

ಬ್ಯಾಂಕಿಗೆ ATM ಕಾರ್ಡ್ ಲಭ್ಯವಿದ್ದು ಸದಸ್ಯರು ಅದರ ಸದುಪಯೋಗ ಪಡೆದುಕೊಳ್ಳಬೇಕು.

15. ಬ್ಯಾಂಕಿನ ಮಾರ್ಕೆಟ್ ಸ್ಥಳದ ಶಾಖೆ

ಬ್ಯಾಂಕಿನ ತನ್ನ ಶಾಖೆಯ ವ್ಯವಹಾರ ಈ ಕೆಳಗಿನಂತೆ ಇರುತ್ತದೆ. ವರದಿ ವರ್ಷದಲ್ಲಿ 20484.21 ಲಕ್ಷ ವಹಿವಾಟಿ ಆಗಿದ್ದು ದುಡಿಯುವ ಬಂಡವಾಳ ರೂ. 2464.44 ಲಕ್ಷ ಇರುತ್ತದೆ. (ರೂ. ಲಕ್ಷಗಳಲ್ಲಿ)

ವರ್ಷ	ನಿಧಿಗಳು	ಲೇವುಗಳು	ಸಾಲದ ವ ಮುಂಗಡ	ದುಡಿಯುವ ಬಂಡವಾಳ	ವಾರ್ಷಿಕ ವ್ಯವಹಾರ	ನಿವ್ವಳ ಲಾಭ
2021	22.02	1699.45	989.10	1743.77	11938.60	10.96
2022	24.70	1800.63	1029.93	1886.16	14526.92	17.04
2023	28.20	2036.58	1498.68	2134.61	17851.90	24.06
2024	32.12	2105.27	1607.37	2200.47	20796.19	18.29
2025	35.98	2338.50	1576.96	2464.44	20484.21	30.82

ಸದರ ಶಾಖೆಯಲ್ಲಿ Core Banking ವಿದ್ದು ದೇಶದ ಎಲ್ಲ ಸ್ಥಳಗಳ ವ್ಯಾಪಾರಸ್ಥರಿಗೆ RTGS / NEFT / ಡಿ.ಡಿ. ಚೆಕ್ ರೂಪದಲ್ಲಿ ಕಡಿಮೆ ಕಮೀಷನ್ ಹಾಗೂ ತ್ವರಿತವಾಗಿ ಸೇವೆಯ ಗುರಿ ಇಟ್ಟಿದ್ದು IFS Code : UTIB0SAZADB ಇದರ ಸೇವೆ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ದಿಸೆಯಲ್ಲಿ ಶಾಖೆಯು ಬೆಳೆಯುತ್ತಿದ್ದು ಗ್ರಾಹಕರು, ಠೇವಣಿದಾರರು ಇಟ್ಟ ವಿಶ್ವಾಸದ ಬಲ ಹಾಗೂ ತಮ್ಮ ಸಹಕಾರ ಸೇವೆಯ ಫಲವಾಗಿದೆ.

16. ಸಿಬ್ಬಂದಿ ವರ್ಗ

ನಮ್ಮ ಬ್ಯಾಂಕಿನಲ್ಲಿ ಈಗ 13 ಜನ ನುರಿತ ಅನುಭವಿ ಉತ್ಸಾಹಿ ಸಿಬ್ಬಂದಿ ವರ್ಗವಿದ್ದು ಹಾಗೂ 2 ಜನ ಹಂಗಾಮಿ ನೌಕರರು ಇದ್ದು ಮತ್ತು 11 ಜನ ಪಿಗ್ಮಿ ಸಂಗ್ರಹಕಾರರಿದ್ದು ಬ್ಯಾಂಕಿನ ವ್ಯವಹಾರದಲ್ಲಿ ಪ್ರತಿಯೊಬ್ಬರಿಗೂ ಸ್ಪಂದಿಸಿ ಅತ್ಯಂತ ನಮ್ರತೆ, ವಿಧೇಯತೆ ಹಾಗೂ ಉತ್ಸಾಹದಿಂದ ಸಹಕರಿಸಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಸಿಬ್ಬಂದಿಗಳಿಗೆ Regional Institute of Co-op Training Center, Bengaluru ಇವರಿಂದ ತರಬೇತಿ ಪಡೆದ ಮತ್ತು ಹೆಚ್ಚಿನ On-line ಕ.ರಾಪ.ಸ. ಬ್ಯಾಂಕುಗಳ ಮಹಾಮಂಡಳ ಬೆಂಗಳೂರು ಇವರಿಂದ ತರಬೇತಿ ಪಡೆಯುತ್ತಿದ್ದು ಕಾಲ ಕಾಲಕ್ಕೆ On-line ತರಬೇತಿ ಪಡೆಯಲು ಮತ್ತು ಶಿಕ್ಷಣ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಡುವ ದಿಸೆಯಲ್ಲಿ ಬ್ಯಾಂಕು ಕಾರ್ಯೋನ್ಮುಖವಾಗಿದೆ.

17. ನಿರ್ದೇಶಕ ಮಂಡಳಿ ಸಾಲಗಳು

ನಿರ್ದೇಶಕ ಮಂಡಳಿ ಸದಸ್ಯರ ಠೇವುಗಳ ಮೇಲೆ ಸಾಲ ಹೊರತುಪಡಿಸಿ ಇತರ ಯಾವುದೇ ತರಹದ ಸಾಲಗಳು ಇರುವುದಿಲ್ಲ.

18. ಆಡಳಿತ ಮಂಡಳಿಯ ಸಭೆ ಇತ್ಯಾದಿ

ಬ್ಯಾಂಕಿನ ಆರ್ಥಿಕ ಸ್ಥಿತಿಗತಿಯಲ್ಲಿ ನಿರಂತರ ಪ್ರಗತಿ ಸಾಧಿಸಲು ಹಾಗೂ ಅಡತಡೆಗಳನ್ನು ಹೋಗಲಾಡಿಸಲು ನಿರ್ದೇಶಕ ಮಂಡಳಿ ಸಭೆಗಳನ್ನು ಕರೆದು ಬ್ಯಾಂಕಿನ ವ್ಯವಹಾರಗಳ ಬಗ್ಗೆ ಚರ್ಚಿಸಿ ಹಾಗೂ ಬ್ಯಾಂಕಿನ ಕಾರ್ಯದಲ್ಲಿ ನ್ಯೂನತೆಗಳನ್ನು ಸರಿಪಡಿಸಲು ಹಾಗೂ ಸಾಲ ಮರುಪಾವತಿಗೆ ಅವಶ್ಯಕ ಕ್ರಮಗಳನ್ನು ವಿಚಾರಿಸಿ ಸರಿಯಾಗಿ ಮರುಪಾವತಿ ಮಾಡಿದವರಿಗೆ ಹೆಚ್ಚಿಗೆ ಸೌಲಭ್ಯ ಒದಗಿಸಲು ಕ್ರಮ ಇತ್ಯಾದಿ ಜರುಗಿಸಲಾಗಿದೆ. ಬ್ಯಾಂಕಿನ ರೋಖ ಶಿಲ್ಕು ಪ್ರವಾಹಿ ಧನ ಹಾಗೂ ಬ್ಯಾಂಕಿನ ಕಾರ್ಯ ಅಧಿಕಾರಿಯ ಕರ್ತವ್ಯ ಇಲಾಖಾ ಪರಿವೀಕ್ಷಣೆ, ಲೆಕ್ಕ ಪರಿಶೋಧನೆ ವರದಿ ಬಗ್ಗೆ ಗಂಭೀರವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಂಡಿದೆ. ಹಾಗೂ ಇದಲ್ಲದೆ ನೌಕರರ ಶಿಸ್ತಿನ ಬಗ್ಗೆ ನಿರ್ದೇಶಕ ಮಂಡಳಿ ಸಭೆಯಲ್ಲಿ ಚರ್ಚಿಸಿ ಸೂಕ್ತವಾದ ನಿರ್ಣಯ ತೆಗೆದುಕೊಂಡು ಬ್ಯಾಂಕಿನ ಆಡಳಿತವನ್ನು ಚುರುಕುಗೊಳಿಸಲಾಗಿದೆ.

19. ಕೃತಜ್ಞತೆಗಳು ಹಾಗೂ ಅಭಿನಂದನೆಗಳು

ನಮ್ಮ ಬ್ಯಾಂಕು ತನ್ನ 64 ವರ್ಷಗಳ ದೀರ್ಘ ಕಾಲಾವಧಿಗಳಲ್ಲಿ ಅವಳಿ ನಗರದ ಹಿಂದುಳಿದ ಪ್ರದೇಶದಲ್ಲಿ ಸ್ಥಾಪಿತಗೊಂಡು ಸ್ವಾವಲಂಬನೆಯಾಗಿ ಶೇರುದಾರರ ಹಾಗೂ ಠೇವುದಾರರ ಆಶೆ-ಆಕಾಂಕ್ಷೆಗೆ ಸ್ಪಂದಿಸಿ ನಡೆದುಕೊಂಡು ಬಂದಿದ್ದು ಇದರ ವೈಶಿಷ್ಟ್ಯತೆ ಆಗಿರುತ್ತದೆ. ಇವರಿಗೆ ಬ್ಯಾಂಕು ಚಿರಋಣಿ ಆಗಿರುತ್ತದೆ. ಮುಂದೆ ಆದರೂ ಬ್ಯಾಂಕು ಇವರ ಹಿತಕ್ಕಾಗಿ ಸರ್ವ ಪ್ರಯತ್ನಶೀಲವಾಗುತ್ತದೆ.

ಭಾರತೀಯ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಕಛೇರಿ ಬೆಂಗಳೂರು ಇದರ ವ್ಯವಸ್ಥಾಪಕರಿಗೆ ಹಾಗೂ ಪಟ್ಟಣ ಬ್ಯಾಂಕುಗಳ ವಿಭಾಗದ ಎಲ್ಲ ಅಧಿಕಾರಿಗಳಿಗೂ ವ, ಸಿಬ್ಬಂದಿ ವರ್ಗಕ್ಕೂ ಕಾಲಕಾಲಕ್ಕೆ ಯೋಗ್ಯ ಸಲಹೆ ಸೂಚನೆ ನೀಡುತ್ತ ಮಾರ್ಗದರ್ಶನ ಮಾಡುತ್ತ ಬಂದಿದ್ದು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಸಹಕಾರಿ ಇಲಾಖೆಗಳ ನಿಬಂಧಕರು ಕರ್ನಾಟಕ ರಾಜ್ಯ ಬೆಂಗಳೂರು, ಸಂಯುಕ್ತ ನಿಬಂಧಕರು ಸ.ಸಂ. ಪಟ್ಟಣ ಬ್ಯಾಂಕುಗಳ ವಿಭಾಗ ಬೆಂಗಳೂರು ಹಾಗೂ ಬೆಳಗಾವಿ ವಿಭಾಗದ ಸಂಯುಕ್ತ ನಿಬಂಧಕರು, ಉಪನಿಬಂಧಕರು ಸಹಕಾರಿ ಸಂಘಗಳ ಗದಗ ಹಾಗೂ ಸಹಾಯಕ ನಿಬಂಧಕರು ಸಹಕಾರಿ ಸಂಘ ಗದಗ ಇವರಿಗೂ ಹಾಗೂ ಇವರ ಸಿಬ್ಬಂದಿ ವರ್ಗದವರಿಗೂ ಇವರೆಲ್ಲರೂ ಬ್ಯಾಂಕಿನ ದೈನಂದಿನ ಕಾರ್ಯ ಕಲಾಪಗಳಲ್ಲಿ ಸಹಕರಿಸಿ ಸಲಹೆ ಸೂಚನೆ ನೀಡಿ ಬ್ಯಾಂಕಿನ ಪ್ರಗತಿಯಲ್ಲಿ ಭಾಗಿಗಳಾಗಿದ್ದಾರೆ. ಇದೇ ರೀತಿ ಲೆಕ್ಕ ಪರಿಶೋಧನೆ ಇಲಾಖೆ ಗದಗ ಇವರ ಉಪನಿರ್ದೇಶಕರು ಸಹ ಬ್ಯಾಂಕಿನ ಪರವಾಗಿ ಪ್ರಗತಿಯಲ್ಲಿ ಭಾಗಿಗಳಾಗಿದ್ದಾರೆ. ಇವರೆಲ್ಲರನ್ನೂ ಈ ಸಂದರ್ಭದಲ್ಲಿ ಅಭಿನಂದಿಸುತ್ತೇವೆ. ನಮ್ಮ ಶಾಸನಬದ್ಧ ಲೆಕ್ಕ ಪರಿಶೋಧಕರಾದ ಶ್ರೀ ನಾಗದೀಪ ಸತ್ಯನಾರಾಯಣ & ಕಂ. CA ಬೆಂಗಳೂರು ಹಾಗೂ ಸಿಬ್ಬಂದಿ ವರ್ಗದವರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇವೆ.

ರಾಷ್ಟ್ರೀಯ ಹಾಗೂ ರಾಜ್ಯ ಸಹಕಾರ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷರುಗಳಿಗೆ ವ, NAFCUB ಇವರಿಗೂ ಮುಖ್ಯ ಕಾರ್ಯನಿರ್ವಾಹಕ ಹಾಗೂ ಮಹಾಮಂಡಳದ ವಿಶೇಷ ದಾವಾ ಪಂಚಾಯತ ನ್ಯಾಯಾಲಯದ ಪ್ರಾಂತೀಯ ಕಛೇರಿ ಹುಬ್ಬಳ್ಳಿಯಲ್ಲಿ ತ್ವರಿತ ಗತಿಯಲ್ಲಿ ಉತ್ತರ ಕರ್ನಾಟಕದ ಸಹಕಾರಿ ಬ್ಯಾಂಕುಗಳ ಮುದ್ದತ ಮೀರಿದ ಸಾಲದ ವಸೂಲಿಗಾಗಿ ಪಂಚಾಯತ ಪ್ರಕರಣಗಳ ಅವಾರ್ಡ್ ದೊರೆಯುವಂತೆ ಶ್ರಮಿಸುತ್ತಿರುವ ಸಹಕಾರ ಸಂಘಗಳ ಜಂಟಿ ನಿಬಂಧಕರು ಶ್ರೀ ಎಚ್. ವಾಯ್. ಗದ್ದನಕೇರಿ ಸಾಹೇಬರಿಗೆ ಮತ್ತು ಶ್ರೀಮತಿ ಸುನೀತಾ ಆರ್. ಪಾತ್ರೋಟ (ನಿ.441) ಹಾಗೂ ಅದೇ ರೀತಿಯಾಗಿ ತೀವ್ರ ಅಮಲ ಬಜಾವಣೆ ಪ್ರಕರಣಗಳನ್ನು ಮಾಡಿಕೊಟ್ಟು ಸಾಲ ವಸೂಲಾತಿ ಮಾಡಲು ಸಹಕರಿಸುತ್ತಿರುವ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಎಸ್. ಎಸ್. ಕಬಾಡೆ ಸಾಹೇಬರಿಗೂ ವ, ಸಹಾಯಕ ನಿಬಂಧಕರಾದ ಶ್ರೀಮತಿ ಎಂ. ಎಂ. ಶರಾಫ ಸಾಹೇಬರಿಗೂ ತುಂಬಾ ಧನ್ಯವಾದಗಳು ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಸಾಲ ವಸೂಲಿಯಲ್ಲಿ ಸತತ ಶ್ರಮ ಪಡುತ್ತಿದ್ದು ಇವರೆಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಇದೇ ರೀತಿ ಸ್ಥಳೀಯ ಬ್ಯಾಂಕರ್‌ಗಳಾದ ಭಾರತೀಯ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ IDBI ಬ್ಯಾಂಕ್, ಯೂನಿಯನ್ ಬ್ಯಾಂಕ್ ICICI ಬ್ಯಾಂಕ್, ಕೋಟಕ್ ಮಹೇಂದ್ರ ಬ್ಯಾಂಕ್ ಕೆ.ಸಿ.ಸಿ. ಬ್ಯಾಂಕ್ ಗದಗ ಆಪೆಕ್ಸ್ ಬ್ಯಾಂಕ್, ಬೆಂಗಳೂರು ಇವರೆಲ್ಲರಿಗೂ ಅನಂತ ಕೃತಜ್ಞತೆಗಳು.

ಇದೇ ರೀತಿ ನಮ್ಮ ಬ್ಯಾಂಕಿನ ಕಾನೂನು ಸಲಹೆಗಾರರಾದ ಜನಾಬ ಎಲ್. ಎಮ್. ಅಕ್ಕಿ ಅಡ್ವೋಕೇಟ್ ಹಾಗೂ ಶ್ರೀ ಡಿ. ಕೆ. ದೇಶಪಾಂಡೆ, ಶ್ರೀ ಎಸ್. ಎಸ್. ಹಿರೇಮಠ ಮತ್ತು ಶ್ರೀಮತಿ ಜ್ಯೋತಿ ಪ್ರಮೋದ ದೇಸಾಯಿ ಇವರ ಮಾರ್ಗದರ್ಶನ ಹಾಗೂ ಒಳ್ಳೆಯ ಸಹಕಾರಕ್ಕೆ ಧನ್ಯವಾದಗಳನ್ನು ಅರ್ಪಿಸದೇ ಇರಲಾರೆವು.

ಕೊನೆಯದಾಗಿ ನನಗೆ ಸಂಪೂರ್ಣ ಸಹಕಾರ ಮತ್ತು ಬೆಂಬಲವನ್ನು ನೀಡಿದ ಬ್ಯಾಂಕಿನ ಆಡಳಿತ ಮಂಡಳಿಯ ಉಪಾಧ್ಯಕ್ಷರು ಎಲ್ಲ ಮಾನ್ಯ ನಿರ್ದೇಶಕರುಗಳಿಗೆ ನನ್ನ ಆತ್ಮೀಯ ವಂದನೆಗಳನ್ನು ಸಲ್ಲಿಸುತ್ತಾ ಮತ್ತು ಬ್ಯಾಂಕಿನ ವ್ಯವಸ್ಥಾಪಕರುಗಳು, ಎಲ್ಲ ಸಿಬ್ಬಂದಿ ವರ್ಗ ಹಾಗೂ ಪಿಗ್ಮಿ ಸಂಗ್ರಹಕಾರರಿಗೂ ಸಹ ಈ ಸಂದರ್ಭದಲ್ಲಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಬ್ಯಾಂಕು ಇನ್ನೂ ಉನ್ನತವಾದ ಸ್ಥಾನಕ್ಕೆ ಎರಲು ಸಿಬ್ಬಂದಿ ವರ್ಗದವರು ನಿರಂತರವಾಗಿ ಶ್ರದ್ಧೆಯಿಂದ ಪ್ರಯತ್ನವನ್ನು ಮಾಡುತ್ತಾರೆಂದು ಆಶಿಸುತ್ತೇನೆ.

ಈ ವಾರ್ಷಿಕ ಮಹಾಸಭೆಗೆ ತಮ್ಮನ್ನು ಮತ್ತೊಮ್ಮೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತ ಇಂದಿನ ಸಭೆಯ ಕಾರ್ಯ ಸೂಚಿ ವಿಷಯಗಳನ್ನು ಪರಿಶೀಲನೆಗಾಗಿ ತೆಗೆದುಕೊಳ್ಳುತ್ತಾ ಒಪ್ಪಿಗೆ ನೀಡುವರೆಂದು ಕೋರುತ್ತೇನೆ.

ಚೇರಮನ್

ಸ್ಥಳ : ಗದಗ

ದಿನಾಂಕ : 03-08-2025

ಹಾಜಿ ಸರಫರಾಜ ಅಹ್ಮದ ಎಸ್. ಉಮಚಗಿ

ಹಾಗೂ ನಿರ್ದೇಶಕ ಮಂಡಳಿ ಪರವಾಗಿ



Reg. No. 22470/1961 Dt: 7-7-1961 RBI Lic No. UBD-KAN-1463-P Dt: 5-9-1997

ದಿ ಆರ್ಯಾದ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್, ಗದಗ.

ಪ್ರಧಾನ ಕಛೇರಿ : ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ, ಗಂಗಾಪೂರಪೇಟೆ, ಗದಗ-582101.

ಫೋನ್ : (ಕಛೇರಿ) 08372-238518, ಮ್ಯಾನೇಜರ್ : 234124 ಶಾಖೆ : 231286

64ನೇ ಸರ್ವ ಸದಸ್ಯರ ಮಹಾಸಭೆಯ ಟಿಪ್ಪಣಿಗಳು

- ವಿಷಯ 1 :** 64ನೇ ಸರ್ವ ಸದಸ್ಯರ ಮಹಾಸಭೆಯ ನೋಟೀಸು ಓದಿ ದಾಖಲ ಮಾಡುವುದು.
- ಟಿಪ್ಪಣಿ :** 64ನೇ ಸರ್ವ ಸದಸ್ಯರ ಮಹಾಸಭೆಯ ನೋಟೀಸನ್ನು ಓದಿದ ನಂತರ ದಾಖಲ ಮಾಡುವುದು.
- ವಿಷಯ 2 :** ದಿ. 28-7-2024 ರಂದು ಜರುಗಿದ ಸಭೆಯ ಗೊತ್ತುವಳಿಗಳನ್ನು ಓದಿ ದೃಢೀಕರಿಸುವುದು.
- ಟಿಪ್ಪಣಿ :** 63ನೇ ಸರ್ವ ಸದಸ್ಯರ ಮಹಾಸಭೆಯ ಗೊತ್ತುವಳಿಗಳನ್ನು ಓದಿದ ನಂತರ ದೃಢೀಕರಿಸಬಹುದಾಗಿದೆ.
- ವಿಷಯ 3 :** ಮಂಡಳಿಯು ಸಲ್ಲಿಸಿದ ವಾರ್ಷಿಕ ವರದಿಯ ಪರಿಗಣನೆ.
- ಟಿಪ್ಪಣಿ :** 64ನೇ ಸರ್ವ ಸದಸ್ಯರ ಮಹಾಸಭೆಯ ನೋಟೀಸಿನಲ್ಲಿ ನೀಡಲಾದ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಅನುಮೋದಿಸಬಹುದಾಗಿದೆ.
- ವಿಷಯ 4 :** ಸನ್ 2025-26ನೇ ಸಾಲಿಗೆ ರಿಫಾರ್ಮ್ ಬ್ಯಾಂಕಿನ ಸುತ್ತೋಲೆ ಪ್ರಕಾರ ಶಾಸನ ಬದ್ಧ ಲೆಕ್ಕ ಪರಿಶೋಧಕರ ನೇಮಕ ಮಾಡಿದ್ದನ್ನು ಪರಿಶೀಲಿಸುವುದು. ಆಂತರಿಕ ಲೆಕ್ಕ ಪರಿಶೋಧಕರ ನೇಮಕ.
- ಟಿಪ್ಪಣಿ :** (i) ಸನ್ 2024-25, 25-26, 26-27ನೇ ಸಾಲಿಗೆ ಭಾರತೀಯ ರಿಜರ್ವ್ ಬ್ಯಾಂಕಿನ ಸುತ್ತೋಲೆ ಪ್ರಕಾರ ಒಪ್ಪಿಗೆ ಗೋಸ್ಕರ ಶಾಸನ ಬದ್ಧ ಲೆಕ್ಕ ಪರಿಶೋಧಕರ (Statutory Auditor) ಶ್ರೀ ನಾಗದೀಪ ಸತ್ಯನಾರಾಯಣ ಆ್ಯಂಡ್ ಕಂಪನಿ, ಚಾಟರ್ಡ್ ಅಕೌಂಟಂಟ್ಸ್ ಬೆಂಗಳೂರು ಇವರನ್ನು ನೇಮಕಗೊಳಿಸಲು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಿ ಭಾರತೀಯ ರಿಜರ್ವ್ ಬ್ಯಾಂಕಿಗೆ ಕಳುಹಿಸಿದಂತೆ ಅದು ಮಂಜೂರಿ ಆಗಿ ಬಂದಿದ್ದು ಮಹಾಸಭೆಯು ಪರಿಶೀಲಿಸಿ ಅನುಮೋದಿಸಬಹುದಾಗಿದೆ.
- (ii) 2025-26ನೇ ಸಾಲಿನ ಆಂತರಿಕ ಲೆಕ್ಕ ಪರಿಶೋಧನೆ ಕೈಗೊಳ್ಳಲು ಲೆಕ್ಕ ಪರಿಶೋಧಕರನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ಆಡಳಿತ ಮಂಡಳಿಗೆ ನೀಡಬೇಕೆಂದು ಮಹಾಸಭೆಯು ಅನುಮೋದನೆಗೆ ಮಂಡಿಸಲಾಗಿದೆ. ಸಭೆ ಪರಿಶೀಲಿಸಿ ಅನುಮೋದಿಸಬಹುದಾಗಿದೆ.
- ವಿಷಯ 5 :** ಲೆಕ್ಕ ಪರಿಶೋಧನಾ ವರದಿ ಮತ್ತು ಪರಿಶೋಧಿತ ಲೆಕ್ಕಗಳ ಪರಿಗಣನೆ.
- ಟಿಪ್ಪಣಿ :** 64ನೇ ಸರ್ವ ಸದಸ್ಯರ ಮಹಾಸಭೆ ನೋಟೀಸ್ ನೀಡಲಾದ ನಾಗದೀಪ ಸತ್ಯನಾರಾಯಣ ಆ್ಯಂಡ್ ಕಂ. ಚಾಟರ್ಡ್ ಅಕೌಂಟಂಟ್ಸ್ ಬೆಂಗಳೂರು ಪರವಾಗಿ ಲೆಕ್ಕ ಪರಿಶೋಧಕರಾದ ನಾಗದೀಪ ಸತ್ಯನಾರಾಯಣ ಆ್ಯಂಡ್ ಕಂ. ಚಾಟರ್ಡ್ ಅಕೌಂಟಂಟ್ಸ್ ಬೆಂಗಳೂರು ಇವರು ಸಲ್ಲಿಸಿದ 2024-25ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಪರಿಶೀಲಿಸಿ, ಅನುಮೋದಿಸಬಹುದಾಗಿದೆ.

ವಿಷಯ 6 : ಲೆಕ್ಕ ಪರಿಶೋಧನಾ ವರದಿಯ ಪಾಲನಾ ವರದಿ ಪರಿಗಣನೆ.

ಟಿಪ್ಪಣಿ : 64ನೇ ಸರ್ವ ಸದಸ್ಯರ ಮಹಾಸಭೆ ನೀಡಲಾದ ಲೆಕ್ಕ ಪರಿಶೋಧನಾ ವರದಿಗೆ ಆಡಳಿತ ಮಂಡಳಿ ಸಲ್ಲಿಸಿದ ಪಾಲನಾ ವರದಿಯನ್ನು ಪರಿಶೀಲಿಸಿ ಅನುಮೋದಿಸಬಹುದಾಗಿದೆ.

ವಿಷಯ 7 : ನಿವ್ವಳ ಲಾಭ ವಿಲೆ ಮಾಡುವುದು.

ಟಿಪ್ಪಣಿ : 2024-25ನೇ ಸಾಲಿನಲ್ಲಿ ಬ್ಯಾಂಕು ರೂ. 112,76,142=38 ಲಾಭ ಗಳಿಸಿದ್ದು ಈ ಕೆಳಗಿನಂತೆ ಲಾಭವನ್ನು ವಿಲೇವಾರಿ ಮಾಡಲಾಗಿದೆ.

ಒಟ್ಟು ಲಾಭ ರೂ.	ನಿಧಿಗಳು	ಶೇಕಡಾ	ಮೊತ್ತ
112,76,142=38	1. ಕಾಯ್ದಿಟ್ಟ ನಿಧಿ	25%	28,19,036-36
	2. ಸಹಕಾರಿ ಶಿಕ್ಷಣ ನಿಧಿ	2%	1,69,142-00
	3. ಮಹಾಮಂಡಳ ಶಿಕ್ಷಣ ನಿಧಿ	1%	45,498-00
	4. ಕಟ್ಟಡ ನಿಧಿ	25%	16,48,493-00
	5. ಡಿವಿಡೆಂಡ್ ಲಾಭಾಂಶ	12%	37,38,191-00
	6. ಸಂಶಾತ್ಮಕ ಸಾಲದ ನಿಧಿ	5%	8,24,247-00
	7. ವಿಶೇಷ ಕರಡು ಸಾಲದ ನಿಧಿ	5%	8,24,247-00
	8. ಗುಂತಾವಣಿಗಳ ಸವಕಳಿ ನಿಧಿ	5%	8,24,247-00
	9. ಸಾಮಾನ್ಯ ಕ್ಷೇಮ ನಿಧಿ	5%	1,27,680-00
	10. ನೌಕರರ ಕ್ಷೇಮಾಭಿವೃದ್ಧಿ ನಿಧಿ	5%	1,27,680-00
	11. ಮಹೋತ್ಸವ ನಿಧಿ	5%	1,27,681-00
112,76,142=38			112,76,142=38

ವಿಷಯ 8 : ವಾರ್ಷಿಕ ಕಾರ್ಯಾಚರಣೆಯ ಯೋಜನೆ ಅನುಮೋದನೆ.

ಟಿಪ್ಪಣಿ : ವಾರ್ಷಿಕ ಕಾರ್ಯಾಚರಣೆಯ ಯೋಜನೆ ಕುರಿತು ಬ್ಯಾಂಕಿನ ವ್ಯವಸ್ಥಾಪಕರ ನಿರ್ದೇಶಕರು ಮಹಾಸಭೆಗೆ ನೀಡುವರು.

ವಿಷಯ 9 : 2024-25ನೇ ಸಾಲಿನ ಪರಿಷ್ಕೃತ ಹಾಗೂ 2025-26ನೇ ಸಾಲಿನ ವಾರ್ಷಿಕ ಬಜೆಟ್ ಅನುಮೋದನೆ.

ಟಿಪ್ಪಣಿ : 64ನೇ ಸರ್ವ ಸದಸ್ಯರ ಮಹಾಸಭೆ ನೋಟೀಸ್‌ನಲ್ಲಿ ನೀಡಲಾದ ಸನ್ 2024-25 (ಪರಿಷ್ಕೃತ) ಹಾಗೂ 2025-26ನೇ ಸಾಲಿನ ವಾರ್ಷಿಕ ಬಜೆಟ್ ಪರಿಶೀಲಿಸಿ, ಸಭೆಯು ಅನುಮೋದಿಸಬಹುದಾಗಿದೆ.

ವಿಷಯ 10 : ನಿರ್ದೇಶಕ ಮತ್ತು ಅವರ ಸಂಬಂಧಿಗೆ ನೀಡಿದ ಸಾಲದ, ಸುಸ್ತಿ ಸಾಲದ ಮತ್ತು ವಸೂಲಿ ಕ್ರಮದ ಪರಿಶೀಲನೆ.

ಟಿಪ್ಪಣಿ : ಭಾರತೀಯ ರಿಜರ್ವ್ ಬ್ಯಾಂಕಿನ ಮಾರ್ಗಸೂಚಿಯಂತೆ ನಿರ್ದೇಶಕರು ಮತ್ತು ಅವರ ಸಂಬಂಧಿಕರಿಗೆ ಠೇವಣಿಗಳ ಮೇಲೆ ಮಾತ್ರ ಸಾಲ ನೀಡಲಾಗಿದ್ದು, ಬೇರೆ ಯಾವುದೇ ರೀತಿಯ ಸಾಲಗಳನ್ನು ನೀಡಿರುವುದಿಲ್ಲ ಸಭೆ ಅನುಮೋದಿಸಬಹುದಾಗಿದೆ.

ವಿಷಯ 11 : ಸನ್ 2024-25ನೇ ಸಾಲಿನ ಸಿಬ್ಬಂದಿಗೆ ಎಕ್ಸ್‌ಗ್ರೇಷಿಯಾನ್ (ಬೋನಸ್) ಕೊಡತಕ್ಕದ್ದು ಅಂತಾ ಅಥಾವೆಯಲ್ಲಿ ತೋರಿಸಿದ್ದು ಅದರ ಅನುಮೋದನೆ.

ಟಿಪ್ಪಣಿ : ಸನ್ 2024-25ನೇ ಸಾಲಿನ ಸಿಬ್ಬಂದಿಗೆ ಎಕ್ಸ್‌ಗ್ರೇಷಿಯಾ (ಬೋನಸ್) ಕೊಡತಕ್ಕದ್ದು ಅಂತಾ ಅಥಾವೆಯಲ್ಲಿ ತೋರಿಸಿದ್ದು ಅದನ್ನು ಪರಿಶೀಲಿಸಿ ಅನುಮೋದಿಸಬಹುದಾಗಿದೆ.

ವಿಷಯ 12 : ಹಿಂದಿನ ವರ್ಷ ಸದಸ್ಯರನ್ನು ಸೇರಿಸಿಕೊಂಡು ಹಾಗೂ ತೆಗೆದು ಹಾಕಿದ ಸಂಕ್ಷಿಪ್ತ ವರದಿ.

ಟಿಪ್ಪಣಿ : ಸನ್ 2024-25ರಲ್ಲಿ 156 ಜನ ಹೊಸದಾಗಿ ಶೇರು ಸದಸ್ಯರನ್ನು ಸೇರಿಸಿಕೊಂಡು 49 ಜನ ಸದಸ್ಯರನ್ನು ತೆಗೆದು ಹಾಕಲಾಗಿದೆ. ಒಟ್ಟು ಸದಸ್ಯರ ಸಂಖ್ಯೆ 5742 ಇರುತ್ತದೆ ಸಭೆ ಅನುಮೋದಿಸಬಹುದಾಗಿದೆ.

ವಿಷಯ 13 : ಹಿಂದಿನ ವರ್ಷ ಬಜೆಟ್‌ಗಿಂತ ಹೆಚ್ಚುವರಿ ಅನುಮೋದನೆ ಪಡೆಯುವುದು.

ಟಿಪ್ಪಣಿ : ಕಳೆದ ಸಾಲಿನಲ್ಲಿ ಖಾತೆ ಬಜೆಟ್‌ಗಿಂತ ಆಗಿದ್ದು ಹೆಚ್ಚುವರಿ ವೆಚ್ಚ ಆಗಿದ್ದು ಸಭೆ ಅನುಮೋದಿಸಬಹುದಾಗಿದೆ.

ವಿಷಯ 14 : ಸಿಬ್ಬಂದಿಗಳ ವೃಂದ ಬಲ ಮತ್ತು ವೇತನ ಶ್ರೇಣಿ, ಅನುಮೋದನೆ.

ಟಿಪ್ಪಣಿ : ಆರ್ಥಿಕ ಕ್ಷೇತ್ರ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಾದ ತೀವ್ರ ಬದಲಾವಣೆಗಳಿಗೆ ಅನುಗುಣವಾಗಿ ನಾವು ಸ್ಪಂದಿಸಬೇಕಾಗಿರುವುದರಿಂದ ಸಂದರ್ಭಕ್ಕೆ ಅನುಗುಣವಾಗಿ ಸಿಬ್ಬಂದಿ ವೃಂದ ಬಲ ಹಾಗೂ ವೇತನ ಶ್ರೇಣಿ ನಿರ್ಧರಿಸುವ ಅಧಿಕಾರವನ್ನು ಆಡಳಿತ ಮಂಡಳಿಗೆ ನೀಡಲು ಮಹಾಸಭೆಗೆ ಮಂಡಿಸಲಾಗಿದೆ. ತುಟ್ಟಿ ಭತ್ತೆ, ಬೋನಸ್/ಎಕ್ಸ್‌ಗ್ರೇಶಿಯಾ ಮತ್ತು ಇತರೆ ಭತ್ತೆಗಳನ್ನು ಸಭೆ ಪರಿಶೀಲಿಸಿ ಅನುಮೋದಿಸಬಹುದಾಗಿದೆ.

ವಿಷಯ 15 : ಪ್ರಸ್ತುತ ವರ್ಷದಲ್ಲಿ ವಿತರಿಸಬೇಕಾದ ಷೇರುಗಳ ಸಂಖ್ಯೆ ನಿರ್ಧರಿಸುವುದು.

ಟಿಪ್ಪಣಿ : ಪ್ರಸ್ತುತ ವರ್ಷದಲ್ಲಿ ಹೊಸದಾಗಿ ಒಟ್ಟು 2826 ಷೇರುಗಳನ್ನು ವಿತರಿಸಲು ಆಡಳಿತ ಮಂಡಳಿ ತೀರ್ಮಾನಿಸಿದ್ದು ವರ್ಷದ ಕೊನೆಯಲ್ಲಿ ಹೆಚ್ಚಿನ ಷೇರು ಬಂಡವಾಳ 350.00 ಲಕ್ಷಗಳ ಗುರಿ ಇದೆ. ಸಭೆ ಅನುಮೋದಿಸಬಹುದು.

ವಿಷಯ 16 : ಸಿಬ್ಬಂದಿ ಸೇವಾ ನಿಯಮಗಳು ಹಾಗೂ ಇತರೆ ವ್ಯವಹಾರ ನಿಯಮಗಳಿಗೆ ಅನುಮೋದನೆ

ಟಿಪ್ಪಣಿ : ಸಿಬ್ಬಂದಿಯಲ್ಲಿ ವೃತ್ತಿಪರತೆ ಹೆಚ್ಚಿಸಲು ಹಾಗೂ ಬ್ಯಾಂಕಿನ ವ್ಯವಹಾರ ವೃದ್ಧಿ ಮಾಡಲು ನಿಯಮಗಳನ್ನು ಅಳವಡಿಸಿಕೊಳ್ಳಲಾಗಿದೆ ಸಭೆಯು ಅನುಮೋದಿಸಬಹುದಾಗಿದೆ.

ವಿಷಯ 17 : ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ವಿಷಯಗಳು.

ಟಿಪ್ಪಣಿ : ಸದಸ್ಯರ ಲಿಖಿತ ಪ್ರಶ್ನೆಗಳಿಗೆ ಉತ್ತರಿಸುವುದು.

ಸಹಿ/-

ಹಾಜಿ ಸರಫರಾಜ ಅಹ್ಮದ ಎಸ್. ಉಮಚಿಗಿ

ಅಧ್ಯಕ್ಷರು

Reg. No. 22470/1961 Dt : 7-7-1961 RBI Lic No. UBD-KAN-1463-P Dt : 5-9-1997



ದಿ ಆಝಾದ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್, ಗದಗ-582101.

ಪ್ರಧಾನ ಕಛೇರಿ : ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ, ಗಂಗಾಪೂರಪೇಟೆ, ಗದಗ-582101.
ಫೋನ್ : (ಕಛೇರಿ) 08372-238518, ಮ್ಯಾನೇಜರ್ : 234124 ಶಾಖೆ : 231286

IFS Code : UTIB0SAZADB

ಪ್ರತಿದಿನ ಮುಂಜಾನೆ
10-00 ರಿಂದ 4-00 ವರೆಗೆ

ಶುಕ್ರವಾರ ಮುಂಜಾನೆ
10-00 ರಿಂದ 12-30 ವರೆಗೆ
ಮಧ್ಯಾಹ್ನ 2-30 ರಿಂದ 4-30 ರವರೆಗೆ

ಪ್ರತಿ ತಿಂಗಳ 2ನೇ ಶನಿವಾರ ಹಾಗೂ 4ನೇ ಶನಿವಾರ ಬ್ಯಾಂಕು ರಜೆ ಇರುತ್ತದೆ

ಆಡಳಿತ ಮಂಡಳಿ ಸಾದರಪಡಿಸಿದ
ಸನ್ 2024-2025ನೇ ಸಾಲಿನ

ಅಧಾವೆ ಹಾಗೂ ಲಾಭ-ಹಾನಿ ಪತ್ರಿಕೆ

**ದಿ ಆರ್ಯಾದ ಕೋ-ಆಪರೇಟಿವ್ ಬ್ಯಾಂಕ ಲಿ; ಗದಗ ತಾ. 31-03-2025ಕ್ಕೆ
ಇದ್ದಂತೆ ಸಾಲ ಮತ್ತು ಜಿಂದಗಿ ಪತ್ರಿಕೆಯ ಪರಿಶಿಷ್ಟಗಳು**

ಅ. ಸಂ.	ಬಂಡವಾಳ ಮತ್ತು ಜವಾಬ್ದಾರಿ ಪರಿಶಿಷ್ಟಗಳು ತಾ. 31-03-2025ಕ್ಕೆ ಇದ್ದಂತೆ		ಅ. ಸಂ.		
	ವಿವರ	ರಕಂ		ವಿವರ	ರಕಂ
	ಅಧಿಕೃತ ಶೇರು ಬಂಡವಾಳ (ರೂ.1000ಕ್ಕೆ ಒಂದರಂತೆ 35,000 ಶೇರುಗಳು)	350,00,000-00	4.	ಶೇವುಗಳ ಮೇಲೆ ಕೊಡತಕ್ಕ ಬಡ್ಡಿ	267,70,556-00
1.	ಶೇರು ಬಂಡವಾಳ	321,74,000-00		ಮುದ್ದತ್ತು ಶೇವುಗಳ ಮೇಲೆ	261,45,602-00
	1. ವಸೂಲಾದ ಸದಸ್ಯರ ಶೇರುಗಳು	221,11,400-00		ಮುದ್ದತ್ತು ಮೀರಿದ ಖಾತೆಗಳು	6,24,954-00
	2. ವಸೂಲಾದ ಸಹ ಸದಸ್ಯರ ಶೇರುಗಳು	100,62,600-00	5.	ಇತರೆ ಕೊಡತಕ್ಕವುಗಳು	59,46,232-00
2.	ಕಾಯ್ದಿರಿಸಿದ ವ, ಇತರ ನಿಧಿಗಳು	792,62,671-82		ಜಿ.ಎಸ್.ಟಿ. ಪೆಯೆಬಲ್	61,006-00
	ಕಾಯ್ದಿಟ್ಟ ನಿಧಿ	255,53,085-21		ಶಾಸನಬದ್ಧ ಲೆಕ್ಕ ಪರಿಶೋಧನಾ ಫೀ	2,00,000-00
	KSCUBF / Fund	--			
	ಕಟ್ಟಡ ನಿಧಿ	123,14,339-78		ಲಾಭಾಂಶ ಕೊಡತಕ್ಕದ್ದು	11,50,769-00
	ಲಾಭಾಂಶ ಸರಿಪಡಿಸುವ ನಿಧಿ	1,16,577-67		ಶೇರು ಅಮಾನತ	3600-00
	ಪ್ರಚಾರ ನಿಧಿ	36,282-89		ಡಿ.ಡಿ. (ಬ್ಯಾಂಕರ್ಸ್ ಚೆಕ್)	11,78,864-00
	ಧರ್ಮದಾವಾ ನಿಧಿ	12,537-69		ಪೇ ಆರ್ಡರ್	1,954-00
	ಸವಕಳಿ ನಿಧಿ (ಚಿರಜಿಂದಗಿ)	--		ಆಂತರಿಕ ಲೆಕ್ಕ ಪರಿಶೋಧನಾ ಫೀ	1,50,000-00
	ರಜತ ಮಹೋತ್ಸವ ನಿಧಿ	12,59,861-37		ಕಾಯ್ದೆ ಸಲಹೆ ಶುಲ್ಕ	5,000-00
	ಸಿಬ್ಬಂದಿ ಉಪದಾನ ನಿಧಿ	13,89,993-72		ಅಮಾನತ ಖಾತೆ	9,15,108-00
	ಕರಡು ಸಾಲದ ನಿಧಿ	30,59,514-00		ಗ್ರುಪ್ ಎಲ್.ಐ.ಸಿ. ವಿಮೆ	--
	ಗುಂತಾವಣಿಗಳ ಸವಕಳಿ ನಿಧಿ	35,34,691-19		ಸ್ವಾಫ್ ಬೋನಸ್ ಮತ್ತು ಎ.ಗ್ರೆ	4,00,000-00
	ಬುಡ ಹಾಗೂ ಸಂಶಯುಕ್ತ ನಿಧಿ	275,40,436-10		ಸ್ವಾಫ್ ಗ್ರಾಜ್ಯುವಿಟಿ	2,00,000-00
	ಸಾಮಾನ್ಯ ಮರಣೋತ್ತರ ನಿಧಿ	--		ಸ್ವಾಫ್ ಎಲ್.ಐ.ಸಿ. ವಿಮೆ	1,01,097-00
	ಸದಸ್ಯರ ಕಲ್ಯಾಣ ನಿಧಿ	14,45,352-20		ಸ್ವಾಫ್ ಮೈೋ. ಟ್ರಾಕ್ಸ್	2,200-00
	ಬುಡ ಹಾಗೂ ವಿಶೇಷ ಸಂಧಾತ್ಮಕ ಸಾಲದ ನಿಧಿ	15,79,000-00		ಟಿ.ಡಿ.ಎಸ್. ಕೊಡತಕ್ಕ ಬಾಬತ್ತು	1,98,902-00
	ಉತ್ತಮ ಆಸ್ತಿಗಳ ಮೇಲಿನ ನಿಧಿ	14,21,000-00		ಎಸ್.ಪಿ.ಎಫ್. ಕೊಡತಕ್ಕ ಬಾಬತ್ತು	77,540-00
	ಸಹಕಾರ ಶಿಕ್ಷಣ ನಿಧಿ	--		ಆದಾಯ ತೆರಿಗೆ ಬಾಬತ್ತು	12,00,000-00
3.	ಶೇವುಗಳು, ಇತರೆ ಖಾತೆಗಳು	851,124,321-96		ಯಶಸ್ವಿನಿ ಪ್ರಿಮಿಯಂ	975-00
	ಚಾಲ್ತಿ ಶೇವಣಿ	301,91,979-95		ಡೆಫರ್ಡ್ ತೆರಿಗೆ ಬಾಬತ್ತು	10,117-00
	ಉಳಿತಾಯ ಶೇವಣಿ	193,421,325-01		ಸ್ಕೂರ್ತಿ ಟೇಕನಾಲಾಜಿ	89,100-00
	ಮುದ್ದತ್ತಿ ಶೇವಣಿ	458,180,657-00	6.	ನಿವ್ವಳ ಲಾಭ	112,76,142-38
	ನಗದು ಪತ್ರ	102,291,883-00		ಆಸ್ತಿ ಮತ್ತು ಜಿಂದಗಿ ಪರಿಶಿಷ್ಟಗಳು ತಾ.31-03-2025ಕ್ಕೆ ಇದ್ದಂತೆ	
	ರಿಕರಿಂಗ್ ಶೇವಣಿ	84,18,973-00	1.	ನಗದು ಹಾಗೂ ಬ್ಯಾಂಕಿನಲ್ಲಿ ಇರುವ ಶಿಲ್ಕು	593,48,896-71
	ಪಿಗ್ಮಿ ಶೇವಣಿ	573,98,093-00		ಕೈಯಲ್ಲಿದ್ದ ಶಿಲ್ಕು	12,83,416-00
	ಮುದ್ದತ್ತು ಮೀರಿದ ಶೇವು ಖಾತೆಗಳು	12,21,411-00		ಚಾಲ್ತಿ ಖಾತೆ ಎಸ್.ಬಿ.ಐ.	178,91,982-40
				ಚಾಲ್ತಿ ಖಾತೆ ಕೆನರಾ ಬ್ಯಾಂಕ್	6,50,411-62

**ದಿ ಆರ್ಯಾದ ಕೋ-ಆಪರೇಟಿವ್ ಬ್ಯಾಂಕ ಲಿ; ಗದಗ ತಾ. 31-03-2025ಕ್ಕೆ
ಇದ್ದಂತೆ ಸಾಲ ಮತ್ತು ಜಿಂದಗಿ ಪತ್ರಿಕೆಯ ಪರಿಶಿಷ್ಟಗಳು**

ಅ. ಸಂ.	ವಿವರ	ರಕಂ	ಅ. ಸಂ.	ವಿವರ	ರಕಂ
	ಚಾಲ್ತಿ ಖಾತೆ ಯುನಿಯನ್ ಬ್ಯಾಂಕ್	41,85,003-32		ಓವರ್ ಡ್ರಾಫ್ಟ್	140,89,318-00
	ಚಾಲ್ತಿ ಖಾತೆ ಐ.ಡಿ.ಬಿ.ಐ.	353,38,083-07		ಎಲ್.ಐ.ಸಿ.ಅ. ಸಾಲ	38,94,237-00
	ಇತರೆ ಬ್ಯಾಂಕುಗಳಲ್ಲಿ ಚಾಲ್ತಿ ಖಾತೆಗಳು	233,90,231-70		ಉಗ್ರಾಣ ಸಾಲ	976,79,849-00
	ಚಾಲ್ತಿ ಖಾತೆ ಅಪ್ಪೆ ಬ್ಯಾಂಕ್	49,988-08		ಕ್ಯಾಲ್ ಕ್ರೆ (ಬ.ರಹಿತ)	1,90,059-00
	ಚಾಲ್ತಿ ಖಾತೆ ಅಮಾನತ ಬ್ಯಾಂಕ್	27,828-95		ತೋರವತ್ತಿ ಸಾಲ	95,96,994-00
	ಬೆಂಗಳೂರು			ತೋರವತ್ತಿ ಸಾಲ (ಇ.ಎಮ್.ಎಲ್)	243,223,100-00
	ಚಾಲ್ತಿ ಖಾತೆ ಆಕ್ಸಿಸ್ ಬ್ಯಾಂಕ್	217,30,168-09		ಎಚ್.ಪಿ. ಗೃಹೋಪಯೋಗಿ	1,07,850-00
	ಚಾಲ್ತಿ ಖಾತೆ ಕೆ.ಸಿ.ಸಿ. ಬ್ಯಾಂಕ್	8,84,306-62		ಎಚ್.ಪಿ. ವಾಹನ ಸಾಲ	372,84,482-00
	ಚಾಲ್ತಿ ಖಾತೆ ಐ.ಸಿ.ಐ.ಸಿ.ಐ ಬ್ಯಾಂಕ್	6,77,613-54		ಎಚ್.ಪಿ. ಮಷಿನರಿ ಸಾಲ	63,088-00
	ಚಾಲ್ತಿ ಖಾತೆ ಕೊಟಕ ಮಹೀಂದ್ರಾ ಬ್ಯಾಂಕ್	20,326-42		ಕ್ಯಾ.ಸ. ಸಾಲ	63,53,286-00
2.	ಮುದ್ದತಿ ಠೇವುಗಳ ಇತರೆ ಬ್ಯಾಂಕುಗಳಲ್ಲಿ	771,67,411-00		ಪುನರಾವರ್ತಿ ಸಾಲ	2,13,690-00
	ಎಫ್.ಡಿ.ಇ.ಎಸ್.ಎಫ್.ಬಿ.	25,00,000-00		ಮುದ್ದತ ಠೇವು ಸಾಲ	146,64,953-00
	ಆರ್.ಎಫ್.ಡಿ. ಕೆ.ಸಿ.ಸಿ. ಬ್ಯಾಂಕ್	155,25,000-00		ಜಾಮೀನ ಸಾಲ	125,13,990-00
	ಎಫ್.ಡಿ. ಕೆ.ಸಿ.ಸಿ. ಬ್ಯಾಂಕ್	--		ಬಡವರ ಬಂಧು ಸಾಲ	--
	ಎಫ್.ಡಿ. ಎಸ್.ಬಿ.ಐ. ಬ್ಯಾಂಕ್	1,00,00,000-00		ಪಗಾರ ಭದ್ರತೆ ಸಾಲ	1,48,074-00
	ಎಫ್.ಡಿ. ಐ.ಡಿ.ಬಿ.ಐ. ಬ್ಯಾಂಕ್	50,00,000-00	6.	ಕಟ್ಟಡ	35,89,083-00
	ಎಫ್.ಡಿ. ಯುನಿಯನ್ ಬ್ಯಾಂಕ್	314,45,708-00		ಗಂಗಾಪೂರ ಪೇಟ ನಿವೇಶನ	22,95,000-00
	ಎಫ್.ಡಿ. ಕೆನರಾ ಬ್ಯಾಂಕ್	51,96,703-00		ಗಂಗಾಪೂರ ಪೇಟ ಕಟ್ಟಡ	12,94,083-00
	ಗೋಲ್ಡ್ ಬೋರ್ಡ್	--	7.	ಪಿತ್ತೋಪಕರಣಗಳು	19,44,125-00
	ಎಫ್.ಡಿ. ಐ.ಸಿ.ಐ.ಸಿ.ಐ.	50,00,000-00		ಡೆಡ್ ಸ್ಟಾಕ್	13,04,909-00
	ಎಫ್.ಡಿ. ಎಕ್ಸಿಸ್ ಬ್ಯಾಂಕ್	25,00,000-00		ಕಂಪ್ಯೂಟರ	6,39,216-00
3.	ಮನಿ @ ಕಾಲ್ & ಶಾರ್ಟ್ ನೋಟಿಸ್	-	8.	ಇತರೆ ಜಿಂದಗಿ (ಬರತಕ್ಕವು)	15,53,014-61
				ಮುದ್ರಣ ಸಾಮಗ್ರಿ	88,844-93
4.	ಗುಂತಾವಣೆಗಳು	242,540,667-82		ಲೈಬ್ರರಿ ಪುಸ್ತಕಗಳು	40,720-68
	ಆರ್.ಎಫ್.ಡಿ. ಬ್ಯಾಂಕ್ ಸರಕಾರಿ ಭದ್ರತೆ	50,31,691-67		ಫೋನ್ ಡಿಪಾಸಿಟ್	17,896-00
	ರಾಜ್ಯ ಸರಕಾರದ ಗುಂತಾವಣೆಗಳು	237,497,976-15		ಹಬ್ಬದ ಮುಂಗಡ	5,00,000-00
	ಕೆ.ಸಿ.ಸಿ. ಬ್ಯಾಂಕ್ ಗದಗ ಶೇರ	5,000-00		ಪ್ರಧಾನ ಕಛೇರಿ ಡಿಪಾಸಿಟ್	90,000-00
	ಕ್ರಿ.ಉ.ಆ.ಉ.ಸಂ. ಬೆಳಗಾಂ	5,000-00		ಕೆ.ಇ.ಬಿ. ಡಿಪಾಸಿಟ್	5,180-00
	ವಿರೇಂದ್ರ ಕೋ-ಆಪ್ ಪ್ರೆಸ್	1,000-00		ನಾನ್ ಬ್ಯಾಂಕಿಂಗ್ ಆಸ್ತಿ	5,55,333-00
5.	ಸಾಲಗಳು ವ, ಮುಂಗಡಗಳು	597,020,494-32		ಫೆಡರೇಶನ್ ಡಿಪಾಸಿಟ್	50,000-00
	ಪಿಗ್ಮಿ ಠೇವು ಸಾಲ	26,27,550-00		ಸ್ಟಾಕ್ ಹೋಲ್ಡಿಂಗ್ ಕಾ. ಚಾಲ್ತಿ ಖಾತೆ	76,497-00
	ಬಂಗಾರದ ಅ. ಸಾಲ	110,56,419-00		ಅಡ್ವಾನ್ಸ್ ಇನಕಮ್ ಟ್ಯಾಕ್ಸ್ ಪೇಡ್	1,28,543-00
	ಎನ್.ಎಸ್.ಸಿ. ಅ. ಸಾಲ	3,05,000-00			
	ಸರಕು ಭದ್ರತೆಗಳು	143,008,555-32			
	ಸರಕು ಕ್ಯಾ ಕ್ರೆಡಿಟ್	--			

ದಿ ಆರ್ಯಾದ ಕೋ-ಆಪರೇಟಿವ್ ಬ್ಯಾಂಕ ಲಿ; ಗದಗ
ತಾ. 31-03-2025ಕ್ಕೆ ಇದ್ದಂತೆ ಆದಾಯ-ಖರ್ಚು ಪತ್ರಿಕೆಯ ಪರಿಶಿಷ್ಟಗಳು

ಅ. ಸಂ.	ವಿವರ	ರಕಂ	ಅ. ಸಂ.	ವಿವರ	ರಕಂ
	ಆದಾಯ ವಿಭಾಗ		7.	ಲೆಕ್ಕ ಪರಿಶೋಧನಾ ವೆಚ್ಚ	4,74,520-00
1.	ಸಾಲ ವ, ಮುಂಗಡಗಳ ಮೇಲೆ ಬಂದ ಬಡ್ಡಿ	592,84,516-00		ಸ್ವಾಚ್ಛೋಟಿ ಅಡಿಟು ಫೀ	2,17,000-00
	ಸಾಲಗಳ ಮೇಲೆ ಬಂದ ಬಡ್ಡಿ	591,49,852-00		ಕಂಕ್ರಟ ಅಡಿಫ್ ಫೀ	2,57,520-00
	ದಂಡದ ಬಡ್ಡಿ	1,34,664-00	8.	ಸ್ವೇಚನರಿ, ಮುದ್ರಣ, ಪ್ರಚಾರ	5,30,528-00
2.	ಗುಂಥಾವಣೆಗಳ ಮೇಲೆ ಬಂದ ಬಡ್ಡಿ	239,49,248-00		ಪ್ರಚಾರ	2,19,912-00
3.	ಬ್ಯಾಂಕ ಕಮೀಷನ್/ವರ್ಗಾವಣೆ ಶುಲ್ಕ	10,63,342-64		ಸ್ವೇಚನರಿ	72,610-00
4.	ಇತರೆ ಉತ್ಪನ್ನಗಳು	15,55,520-42		ಮುದ್ರಣ	2,38,006-00
	ಪಾಸ್ ಬುಕ್ ಆಂಡ್ ಫಾರ್ಮ್	1,62,520-42	9.	ಇತರೆ ಖರ್ಚು	88,29,778-36
	ಶೇರ ಫೀ	2,68,832-00		ಸಿ.ಕೆ.ವಾಯ್.ಸಿ.	1,000-00
	ಪ್ರವೇಶ ಫೀ	11,756-00		ಸಿ.ಐ.ಸಿ. ಮೆಂಬರ್ ಶೀಪ್ ಫೀ	8,000-00
	ಇನ್ಸಿಡೆಂಟ್ ಚಾರ್ಜಸ್	3,78,920-00		ಎ.ಟಿ.ಎಂ. ಚಾರ್ಜ್	--
	ಬಂಗಾರದ ಇನ್ಸೂರೆನ್ಸ್	67,882-00		ಪಿಗ್ಮಿ ಕಮೀಷನ್	45,49,687-00
	ಅಮಲಚಾರಿ ಬಜಾವಣೆ ಫೀ ಪೇಡ	--		ಪ್ರವಾಸ ಭತ್ಯೆ	33,883-00
	ಸೇಫ್ ಲಾಕರ ಭಾಡಿಗೆ	77,100-00		ಕ.ರಾ.ಸ. ಫೆಡಿರೇಷನ್ ಚಂದಾ	60,000-00
	ಮೋಸೆಸಿಂಗ್ ಫೀ	5,88,510-00		ಸಾದಿಲ್ವಾರ ಖರ್ಚು	2,07,027-00
	ಖರ್ಚು ವಿಭಾಗ			ಡೊನೇಶನ್	25,000-00
1.	ಶೇವುಗಳ ವ, ಸಾಲಗಳ ಮೇಲೆ ಕೊಟ್ಟ ಬಡ್ಡಿ	494,48,701-00		ಕಂಪ್ಯೂಟರ್ ನಿರ್ವಹಣೆ	4,66,639-00
2.	ಸಿಬ್ಬಂದಿ ವೇತನ ಮತ್ತು ಭತ್ಯೆ, ಭವಿಷ್ಯ ನಿಧಿಗಳು	76,65,901-00		ಎನ್.ಪಿ.ಎ. ಪ್ರೊವಿಸನ್	30,00,000-00
	ಸಿಬ್ಬಂದಿ ವೇತನ	61,05,727-00		ಇಲೆಕ್ಟ್ರನ್ ಖರ್ಚು	39,757-00
	ಪಿ.ಎಫ್. ಬ್ಯಾಂಕ ಕೊಟಿಬುಷನ್	2,95,774-00		ಬ್ಯಾಂಕ್ ವಾಹನದ ಖರ್ಚು	17,320-00
	ಗುತ್ತಿಗೆ ಆಧಾರ ಸಿಬ್ಬಂದಿ ವೇತನ	2,30,000-00		ಆಫೀಸ್ ನಿರ್ವಹಣೆ ಖರ್ಚು	1,03,002-00
	ಎಕ್ಸ್‌ಗ್ರೇಶಿಯಾ/ಬೋನಸ್	4,00,000-00		ಲೋನ್ ರಿಕವರಿ ಖರ್ಚು	74,837-36
	ಸಿಬ್ಬಂದಿ ಇ.ಎಲ್. ವೇತನ	4,34,400-00		ವಾರ್ಷಿಕ ಮಹಾಸಭೆ ಖರ್ಚು	1,76,619-00
	ಸಿಬ್ಬಂದಿ ಉಪದಾನ ನಿಧಿ (ಗ್ರಾಚುವಿಟಿ)	2,00,000-00		ನಾನ್ ಬ್ಯಾಂಕಿಂಗ್ ಆಸ್ತಿ	50,720-00
3.	ಕಾರ್ಯಕಾರಿ ಮಂಡಳಿ ಭತ್ಯೆ	97,400-00		ಸಿಬ್ಬಂದಿ ತರಬೇತಿ ಫೀ	16,287-00
4.	ಭಾಡಿಗೆ ವಿಮೆ ವಿದ್ಯುತ್ ಇನ್ಸೂರೆನ್ಸ್ ಟ್ಯಾಕ್ಸ್	70,97,731-32	10.	ಡೆಡ್ ಸ್ಟಾಕ್ ಸವಕಳಿ ಮತ್ತು ರಿಪೇರಿ	3,02,232-00
	ರೇಟ್ ಆಂಡ್ ಟ್ಯಾಕ್ಸ್	86-00	11.	ನಿವೃತ್ತಿ ಲಾಭ	112,76,142-38
	ಜಿ.ಎಸ್.ಟಿ. ಪೆಡ್	1,07,956-40			
	ಇನಕಮ್ ಟ್ಯಾಕ್ಸ್ ಪ್ರೊವಿಸನ್	43,00,000-00			
	ಸಿಬ್ಬಂದಿ ಹೇಲ್ತ್ ಇನ್ಸೂರೆನ್ಸ್	2,85,887-00			
	ಪ್ರಧಾನ ಮತ್ತು ಶಾಖಾ ಕಛೇರಿ ಭಾಡಿಗೆ	6,90,576-00			
	ಬ್ಯಾಂಕ ವೃತ್ತಿ ತೆರಿಗೆ	5,000-00			
	ಸಿ.ಬಿ.ಎಸ್. ಭಾಡಿಗೆ	3,60,000-00			
	ಬ್ಯಾಂಕರ್ಸ್ ಬ್ರಾಂಕೇಟ ಪಾಲಿಸಿ	84,978-00			
	ವಿದ್ಯುತ್ ಬಿಲ್ಲು	1,09,569-00			
	ಡಿ.ಐ.ಸಿ.ಜಿ.ಸಿ. ವಿಮೆ ಪೇಡ್	11,53,678-92			
	ಆದಾಯ ತೆರಿಗೆ	--			
5.	ಕಾಯ್ದೆ ಸಲಹೆಗಾರರ ಶುಲ್ಕ	47,500-00			
6.	ಅಂಚೆ, ತಂತಿ, ದೂರವಾಣಿ	82,193-00			
	ಅಂಚೆ	9,160-00			
	ದೂರವಾಣಿ	73,033-00			

(3) ၆၆၆ ၂၉၆၆၆ ၆၆၆ (3)

63ನೇ ವಾರ್ಷಿಕ ವರದಿ ಮತ್ತು ಅಥಾವೆ ಪತ್ರಿಕೆ

ದಿ ಅರ್ಜಿದಾರ ಕೋ-ಅಪರೇಟಿವ್ ಬ್ಯಾಂಕು ಲಿ; ಗದಗ.
ಲಾಭ-ಹಾನಿ ಪತ್ರಿಕೆ ದಿನಾಂಕ 31-03-2025 ಇದ್ದಂತೆ (ಸಂಯುಕ್ತ)
(ಬಿ. ಆರ್. ಅಕ್ಕ ಸೆಕರೆಟರಿ 29 ಫಾರ್ಮ್ ಬಿ)

31-03-2024	ಹಾನಿ	31-03-2025	31-03-2024	ಲಾಭ	31-03-2025
456,62,352-00	1. ಶೇವುಗಳ ವ. ಸಾಲಗಳ ಮೇಲೆ ಕೊಟ್ಟ ಬಡ್ಡಿ	494,48,701-00	532,63,982-21	1. ಸಾಲ ವ. ಮುಂಗಡ ಮೇಲೆ ಬಂದ ಬಡ್ಡಿ	592,84,516-00
70,54,577-00	2. ಸ್ಟೋರ್‌ನಲ್ಲಿ ವೇತನ ವ. ತುಟ್ಟ ಭತ್ಯೆ ಭವಿಷ್ಯ ನಿಧಿ	76,65,901-00	11,17,336-47	2. ಬ್ಯಾಂಕ್ ಕಮೀಷನ್/ವರ್ಗಾವಣೆ ಶಿಲ್ಕು	10,63,342-64
1,15,125-00	3. ಕಾರ್ಯಕಾರಿ ಪಂಡಳ ಭತ್ಯೆ	97,400-00	238,72,883-00	3. ಗುಂಥಾವಣೆಗಳ ಮೇಲೆ ಬಂದ ಬಡ್ಡಿ	239,49,248-00
66,01,197-05	4. ಭಾಡಿಗೆ ವಿಮೆ ಒದ್ದಿದೀಪು ತೆರಿಗೆ	70,97,731-32	13,44,473-17	4. ಇತರ ಆದಾಯಗಳು	15,55,520-42
34,000-00	5. ಕಾಂಟೈ ಸಲಹೆಗಾರರು ಶುಲ್ಕ	47,500-00			
3,65,000-00	6. ಲೆಕ್ಕ ಪರಿಶೋಧನೆ ವೆಚ್ಚ	4,74,520-00			
3,00,000-00	7. ಫೀರೋಪಕರಣ, ವಾಹನಗಳ ಮೇಲಿನ ಸವಕಳಿ	3,02,232-00			
78,517-00	8. ಅಂಚೆ, ತಂತಿ, ದೂರವಾಣಿ ವೆಚ್ಚ	82,193-00			
3,91,308-00	9. ಸ್ಥಳೀಯ ಮುದ್ರಣ ಜಾಹೀರಾತು ವೆಚ್ಚ	5,30,528-00			
82,64,409-20	10. ಇತರ ಖರ್ಚು (ಓಗ್ತಿ ಕಮೀಷನ್ ಎಸ್.ಪಿ.ಎ. ಅನುವು)	88,29,778-36			
107,32,189-60	11. ವರದಿ ಪರ್ಷಲ್ ನಿವೃತ್ತ ಲಾಭ	112,76,142-38			
795,98,674-85	ಒಟ್ಟು	858,52,627-06	795,98,674-85	ಒಟ್ಟು	858,52,627-06
ಸರಫರಾದ ಅಧ್ಯಕ್ಷರ ಅಧಿಕಾರದಿಂದ	ಸಹಿ ಆಗಿದೆ/- ಎಸ್. ಉಮೇಶ್	ಸಹಿ ಆಗಿದೆ/- ಎಂ. ಎಂ. ಶೇಖರಿ ಉಪಾಧ್ಯಕ್ಷರು	ಸಹಿ ಆಗಿದೆ/- ಹಾಜಿ. ಆರ್. ಎಲ್. ಬಾಗಲಕೋಟೆ ನಿರ್ದೇಶಕರು	ಸಹಿ ಆಗಿದೆ/- ಶಾನ್‌ವಾಡ ಎಸ್. ಉಮೇಶ್ ನಿರ್ದೇಶಕರು	ಸಹಿ ಆಗಿದೆ/- ಹಾಜಿ. ಎಂ. ಎ. ಹೊನ್ನಿ ನಿರ್ದೇಶಕರು
ಸಹಿ ಆಗಿದೆ/- ಎಸ್. ಬಿ. ಶಾಸ್ತ್ರಿ	ಸಹಿ ಆಗಿದೆ/- ಎಸ್. ಡಾ. ರಾಜೇಶ್	ಸಹಿ ಆಗಿದೆ/- ಸಹಿ ಆಗಿದೆ/- ಶ್ರೀಮತಿ ಆರ್. ಬಿ. ಕಲಾಪ	ಸಹಿ ಆಗಿದೆ/- ಶ್ರೀಮತಿ ಆರ್. ಬಿ. ಕಲಾಪ	ಸಹಿ ಆಗಿದೆ/- ಶ್ರೀ ಎಂ. ಜಿ. ಕೊಟಗನೂರು	ಸಹಿ ಆಗಿದೆ/- ಶ್ರೀ ಪಿ. ಬಿ. ಪಾತ್ರಾಣಿ, ನಿರ್ದೇಶಕರು
ನಿರ್ದೇಶಕರು	ನಿರ್ದೇಶಕರು	ನಿರ್ದೇಶಕರು	ನಿರ್ದೇಶಕರು	ನಿರ್ದೇಶಕರು	ನಿರ್ದೇಶಕರು
	ಸಹಿ ಆಗಿದೆ/- ಎ. ಜಿ. ಯಶಗುಡಿ	ಸಹಿ ಆಗಿದೆ/- ವಾಲ್ಮೀಕಿ. ಎಸ್. ಹುಬ್ಳಿ	ಸಹಿ ಆಗಿದೆ/- ಪ್ರಧಾನ ಕಛೇರಿ ಮ್ಯಾನೇಜರ	ಸಹಿ ಆಗಿದೆ/- ಆರ್. ಎಂ. ನರಾಜ	ಸಹಿ ಆಗಿದೆ/- ಶಾನ್ ಕಛೇರಿ ಮ್ಯಾನೇಜರ
	ವ್ಯವಸ್ಥಾಪಕ ನಿರ್ದೇಶಕರು				

ನಾನು ಬ್ಯಾಂಕಿನ ಸನ್ 2024-25ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಕೈಗೊಂಡಿದ್ದು, ನನ್ನ ತಿರುಪಳಕೆಯ ಮಟ್ಟಿಗೆ ಲೆಕ್ಕ ಪರಿಶೋಧನೆಯ ವಿವರಣೆ ಹಾಗೂ ಮಾಹಿತಿಗಳನ್ನು ಪಡೆದು ಪರಿಶೀಲಿಸಿದ್ದೇನೆ. ನನ್ನ ಅಭಿಪ್ರಾಯದ ಪ್ರಕಾರ ಲೆಕ್ಕ ಪರಿಶೋಧನೆಯ ಕಾಲಕ್ಕೆ ಪೂರೈಸಿದ ಮಾಹಿತಿ ಹಾಗೂ ವಿವರಣೆಯನ್ನು ಹಾಗೂ ಲಗತ್ತಿಸಿರುವ ಲೆಕ್ಕ ಪರಿಶೋಧನಾ ವರದಿಯಲ್ಲಿ ವಿವರಿಸಿರುವ ನನ್ನ ಶರಾಕೆಗಳಿಗೆ ಒಳಪಟ್ಟು ನನ್ನ ನಂಬಿಕೆ ಹಾಗೂ ಜ್ಞಾನ ತಿಳಿವಳಿಕೆ ಮಟ್ಟಿಗೆ ಈ ವರದಿಗೆ ಸಂಬಂಧಿಸಿದ ಲಾಭ ಹಾನಿ ಹಾಗೂ ಅಡಾವೆ ಪತ್ರಿಕೆಗಳು ದಿನಾಂಕ 31-03-2025ಕ್ಕೆ ಇದ್ದಂತೆ ಬ್ಯಾಂಕಿನ ನಿಜ ಹಾಗೂ ವಾಸ್ತವಿಕ ಸ್ಥಿತಿಯನ್ನು ನಿರೂಪಿಸುತ್ತದೆ ಎಂದು ಈ ಮೂಲಕ ದೃಢೀಕರಿಸಲಾಗಿದೆ.

ಸಹಿ/ಪರಿಗಡೆ/-

॥ ३ ॥

ದಿನಾಂಕ : 10-06-2025

ಸಹಿ/ಅಂಗೀಕಾರ

ನಾಗದೀಪ ಸತ್ಯನಾರಾಯಣ &
ಕಂಪನಿ ಖಾರ್ಬಡ್ ಅಕ್ವೈಂಟ್ಸ್ ಬೆಂಗಳೂರು

Notes on Accounts of Balance sheet as on 31-03-2025

(As per R.B.I. circular No. UBD.Co.BPD(PCB) No. 20/16.45.00/2002-03 dated 30-10-2002 (Rs. in Lakhs)

1. Capital to Risk Weight Asset Ratio (CRAR) 17.29%
2. Movement of CRAR i.e. CRAR as on Balance Sheet dated for the current year vis-a-vis previous year.

Particulars	31-03-2024	31-03-2025	Movement
CRAR	17.33%	17.29%	Decresed

3. Investment :
 - a. Book value and face of investments :
Book value : 2425,29,667=82
Face value : 2425,29,667=82
 - b. Details of Issuer composition of non-SLR investment and non performing non-SLR investment.

issue composition of non-SLR investments

No.	Issuer	Amount	Extent of below investment grace Securities	Extent of Unrated Securities	Extent of Listed Securities
1	2	3	4	5	6
1.	PSUs	Nil	Nil	Nil	Nil
2.	Fls	Nil	Nil	Nil	Nil
3.	Nationalised Banks & Other PSU Banks	642.81 179.25	Nil Nil	Nil Nil	Nil Nil
4.	Mutual funds	Nil	Nil	Nil	Nil
5.	Others	Nil	11,000	Nil	11,000
6.	Provision Held towards Depreciation	Nil	Nil	Nil	Nil

Non-Performing Non-SLR investments

Particulars	Amount (Rs)
Opening Balance	11,000.00
Additions during the year since 1st April	Nil
Deduction during the above period	Nil
Closing Balance	11,000.00
Total Provision Held	Nil

4. Advances against real estate, construction business, housing : Rs. 1011.28
5. Advances against Shares and debentures : Nil
6. Advances to directors, their relatives, companies/firms in which they are interested :
 - a. Fund based : Nil
 - b. Non-Funded based (Guarentees, L/C etc.) : Nil
7. Cost of Deposits : Average cost deposits : 6.22%

8. NPAs
 a. Gross NPA's : Rs. 286.87 Lakhs
 b. Net NPAs : 0%
9. Movement in NPA i.e., Gross and Net NPAs as on Balance Sheet date of the current year vis-avis previous year Net NPAs should arrived deducting provisions held, interest suspense account etc. (Rs. in Lakhs)

Particulars	31-03-2024	31-03-2025	Movement
Gross NPAs	257.42	286.87	Increase
Net NPAs	-1.62	0.08	Decrease

10. Profitability :
 a. Interest income as a percentage of working funds : 8.27%
 b. Non-Interest income as a percentage of working funds : 0.26%
 c. Operating profit as a percentage of working funds : 1.12%
 d. Returns on assets : 1.12%
 e. Business (RP) per employee : 10249.11 Lakhs
 f. Profit per employee : 9.40 Lakhs
11. Previous made towards NPAs, depreciation in investments, standard Assets
 a. NPAs : 291.19
 b. Depreciation in Investments : 35.35
 c. Standards : 14.21 Lakhs
12. Movement in provisions : (i.e., Provisions as a Balance Sheet date for the current year (e.g. March 31, 2025 vis-avis previous year (e.g. March 31,2024)

Particulars	31-03-2024	31-03-2025	Movement
NPAs	259.04	291.19	increased by
Depreciation in Investments	31.95	35.35	increased by
Standard	12.96	14.21	increased by

13. Foreign currency assets and liabilities : (if applicable) : Nil
14. Payment of DICGC Insurance Premium
 insurance Premium has been paid up to date to DICGC, no arrears : 11,53,678-92
15. Penalty imposed by RBI : Nil
16. Restricted Accounts : Nil
17. Fixed assets - Valuation / Revaluation
 * The Bank does not have a comprehensive policy for revaluation of fixed assets owned by them.
 * No fixed assets are re-valued during this financial years.
 * No fixed assets are appreciated.
 * Depreciation charged according to income tax rates and rules.

Sd/-

Sd/-

for, **The Azad Co-op. Bank Ltd; Gadag,** for, **Nagdeep Sathyanarayan & Co.,**
 Managing director Chartered Accounts, Bangalore

UDIN : 25212121BMKPJX1587



Reg. No. 22470/1961 Dt : 7-7-1961 RBI Lic No. UBD-KAN-1463-P Dt : 5-9-1997

ದಿ ಆಝಾದ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್, ಗದಗ.

ಪ್ರಧಾನ ಕಛೇರಿ : ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ, ಗಂಗಾಪೂರಪೇಟೆ, ಗದಗ-582101.

ಫೋನ್ : (ಕಛೇರಿ) 08372-238518, ಮ್ಯಾನೇಜರ್ : 234124 ಶಾಖೆ : 231286

ಪ್ರಮಾಣ ಪತ್ರ

ನಾನು ಬ್ಯಾಂಕಿನ ಸನ್ 2024-25ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಕೈಗೊಂಡಿದ್ದು ನನ್ನ ತಿಳುವಳಿಕೆಯ ಮಟ್ಟಿಗೆ ಲೆಕ್ಕ ಪರಿಶೋಧನೆಗೆ ಅವಶ್ಯವಿರುವ ವಿವರಣೆ ಹಾಗೂ ಮಾಹಿತಿಗಳನ್ನು ಪಡೆದು ಪರಿಶೀಲಿಸಿದ್ದೇನೆ. ನನ್ನ ಅಭಿಪ್ರಾಯದ ಪ್ರಕಾರ ಲೆಕ್ಕ ಪರಿಶೋಧನೆಯ ಕಾಲಕ್ಕೆ ಪೂರೈಸಿದ ಮಾಹಿತಿ ವಿವರಣೆಗಳ ಆಧಾರದನ್ವಯ ಹಾಗೂ ಲಗತ್ತಿಸಿರುವ ಲೆಕ್ಕ ಪರಿಶೋಧನಾ ವರದಿಯಲ್ಲಿ ವಿವರಿಸಿರುವ ನನ್ನ ಶರಾಗಳಿಗೆ ಒಳಪಟ್ಟು ನಂಬಿಕೆ ಹಾಗೂ ಜ್ಞಾನಕ್ಕೆ ತಿಳುವಳಿಕೆ ಮಟ್ಟಿಗೆ ಈ ವರದಿಗೆ ಸಂಬಂಧಿಸಿದ ಲಾಭ-ಹಾನಿ ಹಾಗೂ ಅಥಾವೆ ಪತ್ರಿಕೆಗಳು ದಿ. 31-03-2025ಕ್ಕೆ ಇದ್ದಂತೆ ಬ್ಯಾಂಕಿನ ನಿಜ ಹಾಗೂ ವಾಸ್ತವಿಕ ಸ್ಥಿತಿಯನ್ನು ನಿರೂಪಿಸುತ್ತೇನೆಂದು ಈ ಮೂಲಕ ದೃಢೀಕರಿಸಲಾಗಿದೆ.

ಸ್ಥಳ : ಗದಗ

ದಿ. 10-06-2025

ಸಹಿ ಆಗಿದೆ/-

ನಾಗದೀಪ ಸತ್ಯನಾರಾಯಣ &
ಕಂಪನಿ ಚಾರ್ಟೆಡ್ ಅಕೌಂಟ್ಸ್ ಬೆಂಗಳೂರು



Reg. No. 22470/1961 Dt : 7-7-1961 RBI Lic No. UBD-KAN-1463-P Dt : 5-9-1997

ದಿ ಆಝಾದ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್, ಗದಗ.

ಪ್ರಧಾನ ಕಛೇರಿ : ಸರ್. ಎಂ. ವಿಶ್ವೇಶ್ವರಯ್ಯ ರಸ್ತೆ, ಗಂಗಾಪೂರಪೇಟೆ, ಗದಗ-582101.

ಫೋನ್ : (ಕಛೇರಿ) 08372-238518, ಮ್ಯಾನೇಜರ : 234124 ಶಾಖೆ : 231286

2024-25ನೇ ಸಾಲಿನ ಲೆಕ್ಕ ಪರಿಶೋಧನೆಗೆ ಅನುಸರಣಾ ಪಾಲನೆಯ ಸಂಕ್ಷಿಪ್ತ ವರದಿ

ಕ್ರ.ಸಂ.	ನೂತ್ನತೆಯ ಸಂಕ್ಷಿಪ್ತ ವಿವರ	ಅನುಪಾಲನಾ ವರದಿ
13	ಕೆ.ವೈ.ಸಿ. ಪಾಲಸಿಯಂತೆ ದಾಖಲಾತಿಗಳನ್ನು ಪಡೆಯಲಾಗುತ್ತಿದ್ದು ಸದರಿ ಕ್ರಮವನ್ನು ಕಟ್ಟುನಿಟ್ಟಾಗಿ ಪಡೆಯಲು ಸೂಚಿಸಿದೆ.	ಕೆ.ವೈ.ಸಿ. ಪಾಲಸಿಯಂತೆ ಕಾಲ ಕಾಲಕ್ಕೆ ಅಪಡೆಟ್ ಮಾಡಲಾಗುತ್ತಿದೆ.
	ಸದಸ್ಯೇತರರೊಂದಿಗೆ ವ್ಯವಹಾರಗಳು ಕೈಗೊಂಡಿರುತ್ತಾರೆ ಆದರೆ ಸದರಿ ವ್ಯವಹಾರದ ಮಾಹಿತಿ ನೀಡಿರುವುದಿಲ್ಲ	ಮುದ್ದತಿ ರೇವು ವ, ಎಸ್.ಬಿ ಖಾತೆ ಹೊರತುಪಡಿಸಿ ಯಾವುದೇ ವ್ಯವಹಾರ ಜರುಗಿಲ್ಲ.
14	ಅಪೂರ್ಣ ಮೂತ್ತದ ಶೇರ ಪೂರ್ಣ ಗೊಳಿಸಲು ಸೂಚಿಸಿದೆ.	ಅಪೂರ್ಣ ಶೇರ ಪೂರ್ಣ ಗೊಳಿಸಲು ಸದಸ್ಯರಿಗೆ ಸೂಚನೆ ನೀಡಲಾಗಿದೆ.
17.11	ದ್ರವ್ಯಾಸ್ತಿಗಳ (ಪ್ಲಯಿಡ್ ರಿಸೋರ್ಸ್) ಬಗ್ಗೆ ವಿಮರ್ಶೆ ಖಬರಿ/ಅಖಬಿ ಗಳ ನಿರ್ವಹಣೆ-ಶಾಖೆಗಳ ವಾರದ ಆಖ್ಯರದ ಸ್ಥಿತಿಯ ಬಗ್ಗೆ (ಡಿಮ್ಯಾಂಡ್ ಆಂಡ್ ಟೈಮ್ ಲಯಾಬಿಲಿಟೀಸ್) ಅನುಪಾಲನಾ ವರದಿ ಗಳನ್ನು ಸಲ್ಲಿಸುವ ಪದ್ಧತಿಯನ್ನು ಹೊಂದಿರುತ್ತದೆಯೇ? ಈ ಸಂಬಂಧದ ದಾಖಲೆಗಳನ್ನು ನಿರ್ವಹಿಸಲಾಗಿದೆಯೇ? ;	ಗಮನಿಸಿತು:- ಮೀತಿಗಿಂದ ಹೆಚ್ಚಿಗೆ ಇದ್ದು SLR/CRR ಕ್ರಮೇಣ ಆದ್ಯತಾ ವಲಯಕ್ಕೆ ವಿತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
13	ಎಲ್ಲ ರೇವುದಾರರಿಗೆ ಕೆ.ವಾಯ್.ಸಿ. ನಾರ್ಮಸ್ ಪ್ರಕಾರ ದಾಖಲೆ ಪಡೆದಿರುತ್ತಾರೆ ಮತ್ತು ಹೂಸ ಖಾತೆಗಳಿಗೆ ಸಿ.ಕೆ.ವಾಯ್.ಸಿ ಮಾಡಲಾಗುತ್ತಿದೆ. ಹಳೇಯ ರೇವುದಾರರ ಖಾತೆಗಳನ್ನು ರಿ-ಕೆವಾಯ್ ಸಿ ಮತ್ತು ಸಿ.ಕೆ.ವಾಯ್.ಸಿ ಮಾಡಲು ಸೂಚಿಸಲಾಗಿದೆ.	ಗಮನಿಸಿತು:- ಕೆ. ವಾಯ್. ಸಿ. ಪಾಲಸಿಯಂತೆ ಪ್ರತಿ ಎರಡು ವರ್ಷಕ್ಕೆ ಐದು ವರ್ಷಕ್ಕೆ ಕೆ. ವಾಯ್. ಸಿ. ಮತ್ತು ಸಿ. ಕೆ. ವಾಯ್. ಸಿ. ಆರ್ ಸಹ ಮಾಡಲಾಗುತ್ತಿದೆ.
13	ಎಲ್ಲ ರೇವುದಾರರಿಗೆ ಕೆ.ವಾಯ್.ಸಿ. ನಾರ್ಮಸ್ ಪ್ರಕಾರ ದಾಖಲೆ ಪಡೆದಿರುತ್ತಾರೆ ಮತ್ತು ಹೂಸ ಖಾತೆಗಳಿಗೆ ಸಿ.ಕೆ.ವಾಯ್.ಸಿ ಮಾಡಲಾಗುತ್ತಿದೆ. ಹಳೇಯ ರೇವುದಾರರ ಖಾತೆಗಳನ್ನು ರಿ-ಕೆವಾಯ್ ಸಿ ಮತ್ತು ಸಿ.ಕೆ.ವಾಯ್.ಸಿ ಮಾಡಲು ಸೂಚಿಸಲಾಗಿದೆ.	ಗಮನಿಸಿತು:- ಕೆ. ವಾಯ್. ಸಿ. ಪಾಲಸಿಯಂತೆ ಪ್ರತಿ ಎರಡು ವರ್ಷಕ್ಕೆ ಐದು ವರ್ಷಕ್ಕೆ ಕೆ. ವಾಯ್. ಸಿ. ಮತ್ತು ಸಿ. ಕೆ. ವಾಯ್. ಸಿ. ಆರ್ ಸಹ ಮಾಡಲಾಗುತ್ತಿದೆ.
19.4	ಆಂತರಿಕ ಲೆಕ್ಕಪರಿಶೋಧನಾ ವರದಿಯನ್ನು ಪೂರೈಸಿದ ನಂತರ ಸಂಬಂಧ ಪಟ್ಟ ಲೆಕ್ಕ ಪರಿಶೋಧಕರಿಗೆ ಪಾವತಿಸಬೇಕು. ಇದರ ಮೊತ್ತ ಈ ಕೆಳಗಿನಂತೆ ಇರುತ್ತದೆ. 2024-2025=1,50,000.00	ಗಮನಿಸಿತು:- ಆಂತರಿಕ ಲೆಕ್ಕ ಪರಿಶೋಧಕರ ವರದಿ ಸ್ವೀಕೃತಿ ಆಗಿ ವಾರ್ಷಿಕ ಸಾಧಾರಣ ಸಭೆಯಲ್ಲಿ ಮಂಡಿಸಿ ಮಂಜೂರಿ ನಂತರ ಸಂಬಂಧ ಪಟ್ಟ ಲೆಕ್ಕ ಪರಿಶೋಧಕರಿಗೆ, ಕನ್‌ಕರಂಟ ಅಡೆಟ್ ಫೀ ಪಾವತಿಸಲಾಗುವುದು.
19.5	ವರದಿ ನಂತರ ಪಾವತಿಸಬೇಕು.	ಗಮನಿಸಿತು:-2024-25 ನೇ ಸಾಲಿನ ಲೆಕ್ಕ ಪರಿಶೋಧನಾ ಫೀ ವಾರ್ಷಿಕ ಸಾಧಾರಣ ಸಭೆ ನಂತರ ಪಾವತಿಸಲಾಗುವುದು.

19.7	ಸಂಭದಪಟ್ಟವರಿಗೆ ಪಾವತಿಸಬೇಕು.	ಗಮನಿಸಿತ್ತು:- ಕಾಯ್ದೆ ಸಲಹೆಗಾರರ ಶುಲ್ಕ ಸಂಬಂಧ ಪಟ್ಟ ಸಲಹೆಗಾರರಿಗೆ ಪಾವತಿಸಲಾಗುವುದು.
19.18	ವರದಿ ನಂತರ ಪಾವತಿಸಬೇಕು.	ಗಮನಿಸಿತ್ತು:-2024-25 ನೇ ಸಾಲಿನ ಲೆಕ್ಕ ಪರಿಶೋಧನಾ ಫೀ ವಾರ್ಷಿಕ ಸಾಧಾರಣ ಸಭೆ ನಂತರ ಪಾವತಿಸಲಾಗುವುದು.
20	ಮೂರು ವರ್ಷ ಮೀರಿದ ಕ್ರೋಢೀಕೃತ ಲಾಭಾಂಶವನ್ನು ಉಪನಿಯಮದಂತೆ ಕ್ರಮವಿರಿಸಲು ಸೂಚಿಸಿದೆ.	ಗಮನಿಸಿತ್ತು:- ಮೂರು ವರ್ಷ ಮೀರಿದ ಕ್ರೋಢೀಕೃತ ಲಾಭಾಂಶವನ್ನು ಉಪನಿಯಮದಂತೆ ಮಾಸಿಕ ಸಭೆಯಲ್ಲಿ ಮಂಜೂರಿ ಪಡೆದು ಸೂಕ್ತ ಜಮಾ ಖರ್ಚು ಮಾಡಲಾಗುವುದು.
21	ನಗದು ಶಲ್ಕ ವಿಮೆ ದಿನಾಂಕ 22-07-2024 ರಿಂದ 21-07-2025ರ ಅವಧಿಯವರೆಗೆ ವಿಮೆ ಚಾಲ್ತಿಯಲ್ಲಿ ಇರುತ್ತದೆ. ಅವಧಿ ಮುಗಿದಕೂಡಲೆ ನವೀಕರಿಸಲು ಸೂಚಿಸಿದೆ.	ಗಮನಿಸಿತ್ತು:- ನಗದು ಶಲ್ಕ ವಿಮೆ ಅವಧಿ ಮುಗಿದ ತಕ್ಷಣ ದಿನಾಂಕ 16-07-2025ಕ್ಕೆ ನವೀಕರಿಸಲಾಗಿದೆ.
23ಎ	ರಚಿಸಿಕೊಂಡಿಲ್ಲ ರಚಿಸಿಕೊಂಡು ವ್ಯವಹರಿಸಲು ಸೂಚಿಸಿದೆ.	ಗಮನಿಸಿತ್ತು:- ವ್ಯವಹಾರದ ಗೃಹಲೆಕ್ಕ ಪ್ರಕಾರ ತಯಾರಿಸಿದ್ದು ಅದರಂತೆ ವ್ಯವಹರಿಸಲಾಗುವುದು.
24ಎ	ಸಾಲಗಳ ಮೌಲ್ಯಾಂಕನ ಪದ್ಧತಿ ಹೊಂದಿರುವುದಿಲ್ಲಾ ಸಾಲ ಪಡೆಯುವ ಅರ್ಹತೆಯನ್ನು ನಿರ್ಧರಿಸಲು ಸಾಕಷ್ಟು ಅಂಕಿ/ಅಂಶಗಳ ಮಾಹಿತಿಗಳನ್ನು ಹೊಂದಿರುವುದಿಲ್ಲಾ. ಈ ಬಗ್ಗೆ ಆಡಳಿತ ಮಂಡಳಿಯಿಂದ ಕ್ರಮ ಅಗತ್ಯ.	ಗಮನಿಸಿತ್ತು:- ಸಾಲಗಳ ಮೌಲ್ಯಾಂಕನಕ್ಕೆ ಅಥಾವೆ ಪತ್ರಿಕೆ ಲಾಭ ಹಾನಿ ಪತ್ರಿಕೆ ಪಡೆಯಲಾಗುತ್ತಿದ್ದು ಅದರಿಂದ ಮರುಪಾವತಿ ಧೃಢೀಕರಿಸಲಾಗುವುದು. ಬ್ಯಾಂಕು ಗೃಹ ನಿರ್ಮಾಣ ಸಾಲದ ಪ್ರತ್ಯೇಕವಾಗಿ ಮಾಡಲು ಕ್ರಮ ಇಡಲಾಗಿದೆ.
24ಸಿ	ಬ್ಯಾಂಕು ನಿಗದಿಪಡಿಸಿದ ದಾಖಲೆಗಳನ್ನು ಸಾಲ ವಿತರಿಸುವಾಗ ದಾಖಲೆ ಪಡೆದು ಸಾಲ ವಿತರಿಸಲಾಗುತ್ತಿದೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ಸಾಲ ವಿತರಿಸುವಾಗ ಐ.ಟಿ. ರಿಟರ್ನ್ ಮತ್ತು ಹೆಚ್ಚಿನ ಭದ್ರತೆ ಪಡೆಯದೆ ಆಸ್ತಿಗಳ ಮೌಲ್ಯ ಸಾಲಗಾರನ ಮರುಪಾವತಿ ಸಾಮರ್ಥ್ಯ ಮಾಡಿದ್ದು ವ್ಯವಸ್ಥಾಪಕರು ಕೂಡಾ ಆಸಕ್ತಿವಹಿಸಿ ಹೆಚ್ಚಿನ ಭದ್ರತೆ ಪಡೆಯಲು ಶ್ರಮಿಸುವುದು ಅವಶ್ಯವಿದೆ.	ಗಮನಿಸಿತ್ತು:- ಕೆಲವೊಂದು ಪ್ರಕರಣದಲ್ಲಿ ಇನಕಮ್ ಟ್ಯಾಕ್ಸ್ ರಿಟರ್ನ್ ಪಡೆಯದೆ ವಾರ್ಷಿಕ ವರಮಾನದ ದೃಢೀಕರಣ ಅಂದರೆ ರೂ. 3 ಲಕ್ಷ ವರೆಗೆ ಪಡೆದು ಸಾಲ ವಿತರಿಸಲಾಗಿದೆ. ಹೆಚ್ಚಿನ ಸಾಲ ಕೇಳಿದ ಸಾಲಗಾರರಿಂದ ಆರ್ಥಿಕ ಪತ್ರಿಕೆ ಲಾಭ ಹಾನಿ ಪತ್ರಿಕೆ ವ, ಆಯ್. ಟಿ. ರಿಟರ್ನ್ ಪಡೆದು ಕೊಂಡು ಸಾಲ ವಿತರಿಸಲಾಗುತ್ತಿದೆ. ಹಾಗೂ ಸಾಲಗಾರನ ಆಸ್ತಿಯನ್ನು ವ್ಯವಸ್ಥಾಪಕ ನಿರ್ದೇಶಕರು ಮತ್ತು ನಿರ್ದೇಶಕರು ಖುದ್ದಾಗಿ ಸ್ಥಳ ಪರಿಶೀಲಿಸಿ ಸಾಲದ ಮರುಪಾವತಿಸುವ ಸಾಮರ್ಥ್ಯ ಮಾರ್ಕೆಟಿನಲ್ಲಿ ವ್ಯವಹಾರದ ಬಗ್ಗೆ ತಿಳಿದು ಕೊಂಡು ಸಾಲ ಮಂಜೂರಿ ಮಾಡಲಾಗುತ್ತಿದೆ. ಇನ್ನು ಹೆಚ್ಚಿನ ಭದ್ರತೆ ಪಡೆದು ಸಾಲ ವಿತರಿಸಲಾಗುವುದು.
ಡಿ1	ಸಾಲಗಳ ಬಾಕಿಗಳ ಬಗ್ಗೆ ನಿಯತಕಾಲಿಕ ದೃಢೀಕರಣ ಪಡೆಯುತ್ತಿಲ್ಲ	ಗಮನಿಸಿತ್ತು:- ಸಾಲದ ಬಾಕಿಗಳ ಬಗ್ಗೆ ಪತ್ರ ತಿಂಗಳಗೊಮ್ಮೆ ನಿಯತಕಾಲಿಕ ದೃಢೀಕರಣ ಪಡೆಯಲಾಗುತ್ತಿದೆ.

ಡಿ.2	ದಾಸ್ತಾನಿನ ಬಗ್ಗೆ ಸಾಲಕೊಟ್ಟನಂತರ ಬ್ಯಾಂಕಿನ ಮುಖ್ಯಸ್ಥರಿಂದ ಪರಿಶೀಲನೆ ನಡೆದಿರುವುದಿಲ್ಲ. ಸಾಲಕೊಟ್ಟಮೇಲೆ ಸಾಲಪರಿಶೀಲನೆ, ದಾಖಲೆಗಳಪರಿಶೀಲನೆ, ಕಂಪ್ಯೂಮರ್ಸ ಸಾಮಾನು ಪರಿಶೀಲನೆ ಮಾಡಿದ ಉಧಾರಣಗಳು ಇರುವುದಿಲ್ಲ ಈ ಬಗ್ಗೆ ಅಗತ್ಯ ಕ್ರಮ ಇಡಬೇಕು.	ಗಮನಿಸಿತು:- ದಾಸ್ತಾನಿನ ಮೇಲೆ ಸಾಲ ಕೊಡುವದನ್ನು ಬಂದ ಮಾಡಲಾಗಿದೆ. ಕೇಲ ಕಂಪ್ಯೂಮರ್ಸ ಖಾತೆಗಳು ಇದ್ದು ಅದಕ್ಕೆ ಪರಿಶೀಲಿಸಿ ಧೃಢೀಕೃಣ ಪಡೆಯಲಾಗಿದೆ.
ಡಿ.3	ಹಲವಾರು ಪ್ರಕರಣದಲ್ಲಿ ಸಾಲಗಾರರಿಂದ ಲೆಕ್ಕಪರಿಶೋಧನೆಯಾದ ಲೆಕ್ಕಪತ್ರಗಳನ್ನು ಪಡೆಯುತ್ತಿದ್ದಾರೆ. ಆದರೆ ಕೆಲವು ಪ್ರಕರಣಗಳಲ್ಲಿ ಲೆಕ್ಕ ಪರಿಶೋಧಕರ ಸಹಿ ಪಡೆಯದೆ ಮತ್ತು ದಾಖಲೆಗಳೊಂದಿಗೆ ತುಲನೆ ಮಾಡಿರುವುದಿಲ್ಲ.	ಗಮನಿಸಿತು:- ರೂ. 10 ಲಕ್ಷಕ್ಕಿಂತ ಮೇಲ್ಪಟ್ಟು ಸಾಲಗಳಿಗೆ ಕಟ್ಟುನಿಟ್ಟಾಗಿ C.A. ಅವರಿಂದ ತಯಾರಿಸಿ ಫೈಲ್ ಮಾಡಿದಂತಹ ರಿಟರ್ನ್ಸ್ ಪಡೆಯಲಾಗುತ್ತಿದೆ. ಹಾಗೂ ಪ್ರತಿ ಸಾಲದ ಅರ್ಜಿಗಳಿಗೆ ಲೆಕ್ಕಗರಿಂದ ಸಹಿಯೊಂದಿಗೆ ಧಾಖಲಿಸಲಾಗುತ್ತಿದೆ.
ಡಿ.4	ಈ ಮೇಲಿನ ಮಾಹಿತಿಗಳನ್ನು ಪಡೆಯುವ ಬಗ್ಗೆ ಅನುಸರಿಸಿರುವ ಪದ್ಧತಿ ಹಾಗೂ ಇದರ ಹಿಂಬಾಲಿಕೆ (Follow-up) ಮತ್ತು ಸಂರಕ್ಷಣೆ ಬಗ್ಗೆ.	ಗಮನಿಸಿತು: ಸಾಲದ ಅರ್ಜಿಗಳು ಕಟ್ಟುನಿಟ್ಟಿನ ಸ್ಕೂಟಿನಿ ಮುಖಾಂತರ ಮಾಹಿತಿ ಪಡೆಯಲಾಗುತ್ತಿದೆ
ಡಿ.5	ದಾಸ್ತಾನು ಉಪಕರಣಗಳು, ಯಂತ್ರೋಪಕರಣ ಹಾಗೂ ಇತರ ಭದ್ರತೆಗಳನ್ನು ಕಾಲಕಾಲಕ್ಕೆ ಭೌತಿಕ ಪರಿಶೀಲನೆ ಮಾಡಿದ ಬಗ್ಗೆ ಯಾವದೆ ದಾಖಲೆಗಳು ಪರಿಶೀಲನೆಗೆ ಲಭ್ಯ ವಿರುವುದಿಲ್ಲ. ಈ ಬಗ್ಗೆ ತಪ್ಪದೆ ರಜಿಸ್ಟರ ಬರೆದಿಡಲು ಸೂಚಿಸಿದೆ.	ಗಮನಿಸಿತು:- ವಾಹನ ಸಾಲ, ಯಂತ್ರೋಪಕರಣ ಸಾಲ, ಪರಿಶೀಲನೆ ಮಾಡಿರುವ ರಜಿಸ್ಟರ ಬರೆದಿಡಲಾಗಿದೆ.
ಡಿ.10	ಸಾಲದ ಪರಿಪಕ್ವತೆಯನ್ವಯ ಸಾಲದ ಉಪಯುಕ್ತತೆ ಬಗ್ಗೆ ಯಾವುದೇ ಮೇಲ್ವಿಚಾರಣೆ ನಡೆಸಿರುವುದಿಲ್ಲ.	ಗಮನಿಸಿತು:- ಸಾಲದ ಪರಿಪಕ್ವತೆಯನ್ನು ಸಾಲದ ಉಪಯುಕ್ತತೆ ಬಗ್ಗೆ ಗಮನ ಹರಿಸಿ ಉಪಯೋಗದ ಮಾಹಿತಿ ಪಡೆಯಲಾಗುತ್ತಿದೆ.
ಜಿ.5	ವರದಿ ಖಂಡಿಕೆ 24 ಜಿ (2) ರಲ್ಲಿ ಈ ಬಗ್ಗೆ ವಿವರಿಸಿದ್ದು ಆಡಾವೆ ಮೊತ್ತಕ್ಕೆ ಯಾದಿಯ ಮೊತ್ತವು ಎಲ್ಲ ಸಾಲಗಳಲ್ಲಿ ತಾಳೆ ಇರುತ್ತವೆ. ತಃಖ್ತೆ ವರದಿಗೆ ಲಗತ್ತಿಸಿದೆ.	ಗಮನಿಸಿತು:-ಅನುಪಾಲನಾ ಅವಶ್ಯಕತೆ ಇರುವುದಿಲ್ಲ.
ಜಿ. 12.2	2. ಕ್ಯಾಷ್ ಕ್ರೆಡಿಟ್ ಸಾಲ ಭದ್ರತೆ ರಹಿತ: - ಪ್ರತಿ ಮಾಹೆಯಾನ ಸಾಲಗಾರರಿಂದ ಶಿಲ್ಕು ಮಾಲು ಇರುವ ಬಗ್ಗೆ ದೃಢೀಕರಿಸಿಕೊಳ್ಳಬೇಕು. - ಪ್ರತಿ ಮೂರು ತಿಂಗಳಿಗೊಮ್ಮೆ ಬ್ಯಾಂಕ ಪ್ರತಿನಿಧಿ ವಯಕ್ತಿಕವಾಗಿ ಭೇಟಿ ನೀಡಿ ಶಿಲ್ಕು ಮಾಲನ್ನು ದೃಢೀಕ ಪರಿಶೀಲನೆ ಮಾಡಬೇಕು ಮತ್ತು ರೆಜಿಸ್ಟರ ಬರೆದಿಡಬೇಕು. - ಯಾವುದೇ ಕ್ಯಾಷ್ ಕ್ರೆಡಿಟ್ ಸಾಲವನ್ನು ಶಿಲ್ಕು ಮಾಲಿನ ಮೇಲೆ ನೀಡಿರುವುದಿಲ್ಲ. - ದಿನಾಂಕ 31/03/2025 ಕ್ಕೆ ರೂ. 1,90,059.00 ಸಾಲ ಬಾಕಿ ಉಳಿದಿದ್ದು ಹಿಂದಿನ ಸಾಲಕ್ಕಿಂತ ಶೇಕಡಾ ಪ್ರಮಾಣ 48.85% ರಷ್ಟು ಹೆಚ್ಚಾಗಿದೆ. - CC-226 ಸಹ-ಅರ್ಜಿದಾರರ ಆದಾಯ ತೆರಿಗೆ ರಿಟರ್ನ್ಸ್ ಪಡೆಯಲಾಗಿಲ್ಲ.	ಗಮನಿಸಿತು:- 1) ಸೂಚನೆಯಂತೆ ಶಿಲ್ಕು ಮಾಲು ಇಡುವ ಬಗ್ಗೆ ದೃಢೀಕರಣ ಪತ್ರ ಪಡೆಯಲಾಗುವುದು. 2) ಸೂಚನೆಯಂತೆ ಪ್ರತಿ ಮೂರು ತಿಂಗಳಿಗೆ ಮಾಲು ದಾಸ್ತಾನು ದೃಢೀಕರಿಸಲಾಗುವುದು 3) ಆಸ್ತಿ ಆಧಾರದ ಮೇಲೆ ಸಾಲ ನೀಡಲಾಗಿದೆ. 4) ಕ್ರಮ ಇಡಲಾಗಿದೆ. 1. ಆದಾಯ ತೆರಿಗೆ ಮತ್ತು ಹಣಕಾಸಿನ ಹೇಳಿಕೆಗಳನ್ನು ಪಡೆಯಲಾಗಿದೆ. 2. ಲಾಭ ಮತ್ತು ನಷ್ಟದ ಹೇಳಿಕೆ ಪಡೆಯಲಾಗುವುದು ಹಾಗೂ ಸಾಲಗಾರರು ಭೂ ಅಭಿವೃದ್ಧಿ-ಗಾರನಾಗಿದ್ದು ಸ್ಟಾಕ್ ಸ್ಟೇಟ್ ಮೆಂಟ್ ಅನ್ವಯಿಸುವುದಿಲ್ಲ.

12.4	ವಾಹನಗಳ ಮೇಲೆ ಸಾಲ : ದಿನಾಂಕ 31/03/2025 ಕ್ಕೆ ರೂ. 372,84,482.00 ಸಾಲ ಬಾಕಿ ಉಳಿದಿದ್ದು, ಹಿಂದಿನ ಸಾಲಿಗಿಂತ ಶೇಕಡಾ 36.33% ರಷ್ಟು ಹೆಚ್ಚಾಗಿರುತ್ತದೆ. - ಮೂರು ವರ್ಷದ ಆದಾಯ ತೆರಿಗೆ ರಿಟರ್ನನ್ನು (INCOME TAX RETURN) ಪಡೆದಿರುವುದಿಲ್ಲ. - VL-1984, VL-1985, VL-1986, VL-1987, VL-1988, VL-1989, VL-1990, VL-1991, VL-1992, VL-1993, VL-1994, VL-1995, VL-1996, VL-1997, VL-1998, VL-1999, VL-2000, VL-2001, VL-2002, VL-2003, VL-2004, VL-2005, VL-2006, VL-2007, VL-2008, VL-2009, VL-2010, VL-2011, VL-2012, VL-2013, VL-2014, VL-681, VL-682, VL-683, VL-684, VL-685, VL-686, VL-687, VL-688, VL-689, VL-690, VL-691, VL-692, VL-693. - ಜಾಮೀನುದಾರರ ಫೋಟೋ ಪ್ರತಿಯನ್ನು ಪಡೆದಿರುವುದಿಲ್ಲ. - ಆರ್.ಸಿ ಕಾರ್ಡ್ ತೆಗೆದುಕೊಂಡಿರುವುದಿಲ್ಲ.	ಗಮನಿಸಿ:- 1) ಮೂರು ವರ್ಷದ ಆದಾಯ ತೆರಿಗೆ ರಿಟರ್ನನ್ನು (INCOME TAX RETURN) ದ್ವಿ ಚಕ್ರ ವಾಹನಕ್ಕೆ ಅನ್ವಯಿಸುವುದಿಲ್ಲ. VL-1984 ರಿಂದ VL-2014ರ ವರೆಗೆ ಪ್ರಧಾನ ಕಛೇರಿ VL-683 ರಿಂದ VL-693 ಶಾಖಾ ಕಛೇರಿ ಇದರಲ್ಲಿ ಆರ್.ಸಿ ಕಾರ್ಡ್‌ಪಡೆದು ರೆಜಿಸ್ಟ್ರಾರನಲ್ಲಿ ನೋಂದಾಯಿಸಿ ದಾಖಲೆಯಲ್ಲಿ ಇಡಲಾಗಿದೆ. 2) ಜಾಮೀನುದಾರರ ಫೋಟೋ ಪ್ರತಿಯನ್ನು ಕಡ್ಡಾಯವಾಗಿ ಪಡೆದು ಕೊಳ್ಳಲಾಗುವುದು.
	5. ಮಾರ್ಟ್‌ಗೇಜ್ ಸಾಲ: ದಿನಾಂಕ 31/03/2025 ಕ್ಕೆ ರೂ. 95,96,994.00 ಸಾಲ ಬಾಕಿ ಉಳಿದಿದ್ದು, ಹಿಂದಿನ ಸಾಲಿ ಗಿಂತ ಶೇಕಡಾ 7.53% ರಷ್ಟು ಹೆಚ್ಚಾಗಿರುತ್ತದೆ. -ML-960 ಎರಡು ವರ್ಷದ ಆದಾಯ ತೆರಿಗೆ ರಿಟರ್ನನ್ನು (INCOME TAX RETURN) ಪಡೆದಿರುವುದಿಲ್ಲ.	ಗಮನಿಸಿ:- ML-960 ಎರಡು ವರ್ಷದ ಆದಾಯ ತೆರಿಗೆ ರಿಟರ್ನನ್ನು (INCOME TAX RETURN) 2022-23 ಮತ್ತು 2023-24 ಪಡೆದಿರುತ್ತದೆ.
	6. ಭದ್ರತೆ ರಹಿತ ಜಾಮೀನು ಸಾಲ: ದಿನಾಂಕ 31/03/2025 ಕ್ಕೆ ರೂ. 125,13,990.00 ಸಾಲ ಬಾಕಿ ಉಳಿದಿದ್ದು, ಹಿಂದಿನ ಸಾಲಿ ಗಿಂತ ಶೇಕಡಾ 1.66% ರಷ್ಟು ಕಡಿಮೆಯಾಗಿರುತ್ತದೆ. ಕೆಳಗಿನ ಭದ್ರತೆ ರಹಿತ ಜಾಮೀನು ಸಾಲದ ಅರ್ಜಿಗಳಿಗೆ ಪ್ಯಾನ ಕಾರ್ಡ್ ಮತ್ತು ಖಾತೆಗಳ ಪಾಸ್ ಶೀಟುಗಳನ್ನು ಪಡೆದಿರುವುದಿಲ್ಲ. PL-7238, PL-7239, PL-7242, PL-7250, PL-7252, PL-7255, PL-7259, PL-7260, PL-7265, PL-7271, PL-7273, PL-7274, PL-7275, PL-7276, PL-7277, PL-7281, PL-1930, PL-1931, PL-1939, PL-1944.	ಗಮನಿಸಿ:- ಭದ್ರತೆ ರಹಿತ ಜಾಮೀನು ಸಾಲಗಳು ರೂ.50,000/- ಕ್ಕಿಂತ ಕಡಿಮೆ ಇರುವುದರಿಂದ ಪ್ಯಾನ ಕಾರ್ಡ್ ಪಡೆದಿರುವುದಿಲ್ಲ. ಆಧಾರ ಕಾರ್ಡ್ ಉದ್ಯೋಗ ಆಧಾರ ಪಡೆದುಕೊಂಡು ಸಾಲ ವಿತರಿಸಲಾಗಿದೆ.

7. ಈಕ್ವಿಟಿಬಲ್ ಮಾರ್ಟಗೇಜ್ ಸಾಲ: ದಿನಾಂಕ 31/03/2025 ಕ್ಕೆ ರೂ. 2432,23,100.00 ಸಾಲ ಬಾಕಿ ಉಳಿದಿದ್ದು, ಹಿಂದಿನ ಸಾಲಿ ಗಿಂತ ಶೇಕಡಾ 1.36% ರಷ್ಟು ಹೆಚ್ಚಾಗಿರುತ್ತದೆ. ಎರಡು ವರ್ಷದ ಆದಾಯ ತೆರಿಗೆ ರಿಟರ್ನನ್ನು (INCOME TAX RETURN) ಮತ್ತು ಅಥಾವೆ ಪತ್ರಿಕೆಯನ್ನು ಪಡೆದಿರುವುದಿಲ್ಲ. EML;-1463, EML-1464 EML-1466 EML-1467, EML-1468, EML-1469, EML-1470, EML-1471, EML-1472, EML-1473, EML-1475, EML-1476, EML-1477, EML-1478, EML-1479, EML-1480, EML-1481, EML-1482, EML-1483, EML-1484, EML-1485, EML-1486, EML-1487, EML-1488, EML-370, EML-371, EML-372, EML-374, EML 375. EML-1474, ಎನಕಮ್‌ಬರನ್ಸ್ ತೆಗೆದು ಕೊಂಡಿರುವುದಿಲ್ಲ.	ಗಮನಿಸಿತು :- ಎರಡು ವರ್ಷದ ಆದಾಯ ತೆರಿಗೆಯು ಈ ಕೇಳಿಗಿನ ಖಾತೆಗಳಿಗೆ ಪಡೆಯಲಾಗಿದೆ. EML;-1463 ರಿಂದ EML-1488 ವರೆಗೆ ಪ್ರಧಾನ ಕಛೇರಿ ಹಾಗೂ EML-370, EML-371, EML-372, EML-374, EML 375. ಶಾಖಾ ಕಛೇರಿ EML-1474, ಎನಕಮ್‌ಬರನ್ಸ್ ಪಡೆಯಲಾಗಿದೆ.
8. ಉಗ್ರಾಣ ಸಾಲ. ದಿನಾಂಕ 31/03/2025ಕ್ಕೆ ರೂ. 976,79,849.00 ಸಾಲ ಬಾಕಿ ಉಳಿದಿದ್ದು, ಹಿಂದಿನ ಸಾಲಿಗಿಂತ ಶೇಕಡಾ 1.21% ರಷ್ಟು ಕಡಿಮೆಯಾಗಿರುತ್ತದೆ. - ಮಾಸಿಕ ಸ್ವಾಕ ಸ್ಟೆಟಮೆಂಟ್ ತೆಗೆದು ಕೊಂಡಿರುವುದಿಲ್ಲ. - INCOME TAX RETURN ತೆಗೆದು ಕೊಂಡಿರುವುದಿಲ್ಲ. - Valuation Report by Banks Panel Valuator ಪಡೆದುಕೊಂಡಿರುವುದಿಲ್ಲ. WL-421,415, 422,423,178,181, 424 to 437, 438 to 447, 452 to 458, 448 to 451, 459 to 475, 182 to 185,186187 to 190, 188 to 191, 189 .	ಗಮನಿಸಿತು:- 1) ಸಂಬಂಧ ಪಟ್ಟ ವೇರಹೌಸನಿಂದ ಪ್ರತಿಯೊಂದು ರಿತಿಯ ಸ್ವಾಕ ಸ್ಟೆಟಮೆಂಟ್ ಪಡೆದು ದಾಖಲೆಯಲ್ಲಿ ಇಡಲಾಗಿದೆ. 2) ಮಾರ್ಕೆಟಿನ ದಿನದ ದರ ಬೇಲೆ ಮಾಲಿನ ಕಿಮ್ಮತ್ತು ಪಡೆಯಲಾಗಿದೆ.
10. ಬಂಗಾರದ ಸಾಲ: ದಿನಾಂಕ 31/03/2025 ಕ್ಕೆ ರೂ. 110,56,419.00 ಸಾಲ ಬಾಕಿ ಉಳಿದಿದ್ದು, ಹಿಂದಿನ ಸಾಲಿಗಿಂತ ಶೇಕಡಾ 58.30% ರಷ್ಟು ಹೆಚ್ಚಾಗಿರುತ್ತದೆ. ವರದಿ ಸಾಲಿನಲ್ಲಿ ರೂ. 129,87,408.00 ವಿತರಣೆ ಆಗಿದ್ದು, ರೂ 89,15,385.00 ಜಮಾ ಆಗಿರುತ್ತದೆ. ವರ್ಷದ ಅಂತ್ಯಕ್ಕೆ ರೂ. 110,56,419.00 ಇದೆ. ಭೌತಿಕಪರಿವೀಕ್ಷಣೆ ದಿನಾಂಕ 31-05-2025 ರಂದು ಕೇಂದ್ರ ಕಛೇರಿಯಲ್ಲಿ ಮಾಡಿದ್ದು ಆ ಸಮಯದಲ್ಲಿ ಶೆಡ್ಯೂಲ್ ಪ್ರಕಾರ 54 ಖಾತೆ ಇದ್ದು, ಸಾಲದ ಮೊತ್ತ ರೂ 35,64,695.00 ಇದೆ. ಅದೇ ರೀತಿ ಶಾಖೆಯಲ್ಲಿ ದಿನಾಂಕ 02-06-2025 ರಂದು ಭೌತಿಕ ಪರಿವೀಕ್ಷಣೆಯನ್ನು ಕೈಗೊಂಡಿದ್ದು ಒಟ್ಟು 58 ಖಾತೆಗಳಿದ್ದು ಅವುಗಳ ಸಾಲದ ಮೊತ್ತ ರೂ. 72,55,128.00 ಇದೆ. ಕೆಲವೊಂದು ಸಾಲಗಳನ್ನು ಮಿತಿಗಿಂತ ಹೆಚ್ಚು ವಿತರಣೆ ಮಾಡಿರುತ್ತಾರೆ.	ಗಮನಿಸಿತು:- ಕೇಲ ಒಂದು ಬಂಗಾರ ಸಾಲಗಳಲ್ಲಿ ಠೇವು ಆಸ್ತಿಯ ಭದ್ರತೆ ಇದ್ದಂತಹ ಸಾಲಗಳಿಗೆ ಮಾತ್ರ ಮಿತಿಗಿಂತ ಹೆಚ್ಚು ಸಾಲ ವಿತರಣೆ ಮಾಡಲಾಗಿದೆ.

	11. ಎಲ್‌ಐಸಿ ಸಾಲ : ದಿನಾಂಕ 31/03/2025ಕ್ಕೆ ರೂ. 38,94,237.00 ಸಾಲ ಬಾಕಿ ಉಳಿದಿದ್ದು, ಹಿಂದಿನ ಸಾಲಿಗಿಂತ ಶೇಕಡಾ 62.09% ರಷ್ಟು ಹೆಚ್ಚಾಗಿರುತ್ತದೆ. ಎಲ್‌ಐಸಿ ಸಾಲದ ಅರ್ಜಿಗಳಿಗೆ ಮುದ್ದತಿ ಮೀರಿದ ನಂತರವು ನವೀಕರಣ ಹೊಂದಿರುವುದಿಲ್ಲ. ಎಲ್‌ಐಸಿ ನಂ. 49,50,51.	ಗಮನಿಸಿತ್ತು:- ಎಲ್‌ಐಸಿ ನಂ. 49, 50 ಸಾಲ ಅರ್ಜಿಗಳಿಗೆ ನವೀಕರಣ ಮಾಡಲಾಗಿದೆ. ಹಾಗೂ ಎಲ್‌ಐಸಿ ನಂ. 51 ದಿನಾಂಕ 16-07-2025 ರಂದು ಸಂಪೂರ್ಣ ಪಾವತಿ ಆಗಿದೆ.
27	ಇತರೆ ಬರತಕ್ಕವುಗಳು :	
27.3	ಕಟ್ಟಡ ಡಿಪಾಜಿಟ್ ಹಿಂದಿನಿಂದ ಮುಂದುವರೆದಿದ್ದು ಪರಿಶೀಲನೆಗೆ ಯಾವುದೇ ದಾಖಲೆಗಳು ಲಭ್ಯವಿರುವುದಿಲ್ಲ ಈ ಬಗ್ಗೆ ಅಧಿಕೃತ ದಾಖಲೆಪಡೆದಿಡಲು ಸೂಚಿಸಿದೆ.	ಗಮನಿಸಿತ್ತು:- ಲೇವು ರಶೀದಿ ಪಡೆದುಕೊಂಡ ಕಟ್ಟಡ ಡಿಪಾಜಿಟ್ ಅಂತಾ ದಾಖಲಿಸಿದೆ.
27.4	ಹಿಂದಿನಿಂದ ಮುಂದುವರೆದಿದ್ದು 2-3 ವರ್ಷಗಳಿಂದ ಮುಂದು ವರೆದಿದ್ದು ಇ ಸ್ಟಾಂಪಿಂಗ ಕೆಲಸ ಸ್ಥಗಿತವಾಗಿದ್ದು ತಕ್ಷಣವೇ ಹಿಂದಕ್ಕೆ ಪಡೆಯಲು ಸೂಚಿಸಿದೆ.	ಗಮನಿಸಿತ್ತು:- ಫೆಡರೇಶನ ದಿಂದ ಇ. ಸ್ಟಾಂಪಿಂಗ ರೂ. 50,000/- ಡಿಪಾಜಿಟ್ ಹಣ ಶೀಘ್ರ ಪರತ ಪಡೆಯುವ ವೈವಸ್ತೆ ಮಾಡಲಾಗುವುದು.
5	ಇ-ಸ್ಟಾಂಪ್‌ಗಳನ್ನು ನೀಡಿದ ಕಾರಣ ಬ್ಯಾಂಕ್ ಇಂಪ್ರೆಸ್ಸ್ ಮೊತ್ತವನ್ನು ಬಳಸುವುದನ್ನು ನಿಲ್ಲಿಸಿದೆ.	ಗಮನಿಸಿತ್ತು:- E-Stamp Stock Holding ನಲ್ಲಿ ರೂ. 76,497.00/- ಬಾಕಿ ಇದ್ದು ಇದು ಸಹ ಚಲಾವಣೆಯಲ್ಲಿ ಇಡಲಾಗಿದೆ.
6	ಆದಾಯ ಕರ ಪಾವತಿಸಿದ್ದು ಸದರ ಮೊತ್ತವನ್ನು ಆದಾಯ ತೆರಿಗೆ ರಿಟರ್ನ್ ನಂತರ ಕೂಡಲೆ ಹೊಂದಾಣಿಕೆ ಮಾಡಲು ಸೂಚಿಸಿದೆ.	ಗಮನಿಸಿತ್ತು:- ಅಡ್ವಾನ್ಸ್ ಇನಕಮ್ ಟ್ಯಾಕ್ಸ್ 30.09.2025 ರ ವರೆಗೆ E-Filing ಮಾಡುವುದು ಇದ್ದು ಫೈಲಿಂಗ ಆದ ನಂತರ ಮರು ಹೊಂದಾಣಿಕೆ ಮಾಡಲಾಗುವುದು.
31	ವಾರ್ಷಿಕ ಸಾಮಾನ್ಯ ಸಭೆ 31-03-2024ಕ್ಕೆ ಸಾಮಾನ್ಯ ಸದಸ್ಯರು 4179 ಇದ್ದು ಇದರಂತೆ ಅಗತ್ಯ ಇರುವ ಕೋರಂ ಸಂಖ್ಯೆ 418 ಇರಬೇಕು ಆದರೆ ಹಾಜರಾತಿ ಪುಸ್ತಕದ ಪ್ರಕಾರ 307 ಸದಸ್ಯರು ಇರುತ್ತಾರೆ. ಇದು ಅಗತ್ಯ ಇರುವ ಕೋರಂ ಉಲ್ಲಂಗಿಸಿರುತ್ತದೆ.	ಗಮನಿಸಿತ್ತು:- 31-03-2024ಕ್ಕೆ ಒಟ್ಟು ಅರ್ಹ ಮತದಾರರು 1935 ಇದ್ದು ಇದರ ಶೇ.10% ರಷ್ಟು ಸದಸ್ಯರು ಅಂದರೆ 194 ಸದಸ್ಯರು ಕೋರಂಗೆ ಇರಬೇಕಾಗಿರುತ್ತದೆ ಆದರೆ ದಿನಾಂಕ 28-07-2024ರಂದು ಜರುಗಿದ ಮಹಾಸಭೆಯಲ್ಲಿ 307 ಸದಸ್ಯರ ಹಾಜರಾತಿ ಇದ್ದು ಇದು ಅಗತ್ಯ ಕ್ಷಿತಿ ಹೆಚ್ಚಿಗೆ ಸದಸ್ಯರು ಹಾಜರ ಇರುತ್ತಾರೆ.
	ಸಭೆ ನಡವಳಿಕೆಗಳನ್ನು ಸಂಕ್ಷಿಪ್ತವಾಗಿ ಬರೆದಿದ್ದು ವಿವರವಾಗಿ ಸ್ಪಷ್ಟವಾಗಿ ಬರೆಯಲು ಸೂಚಿಸಿದೆ.	ಗಮನಿಸಿತ್ತು:- ಸಭೆ ನಡವಳಿಕೆಗಳನ್ನು ವಿವರವಾಗಿ ಬರೆದಿಡಲಾಗಿದೆ.
33 ಎ.3	ಪ್ರತಿ ಮಾಹೆ ಅಂತ್ಯಕ್ಕೆ ಸಮನ್ವಯ ತ:ಖ್ತೆ ತಯಾರಿಸಿ ಶಾಖೆಯ ಹಂತದಲ್ಲಿ ಹೊಂದಾಣಿಕೆ ಆಗುವಂತೆ ಕ್ರಮ ಅಗತ್ಯ.	ಗಮನಿಸಿತ್ತು: ಪ್ರತಿ ಮಾಹೆ ಶಾಖೆ ಹೊಂದಾಣಿಕೆ ಮಾಡಲಾಗಿದೆ.

ಬಿ.1	ಶಾಖೆಯ ಪರಿವೀಕ್ಷಣೆ ವರದಿ ಸಾಲಿನಲ್ಲಿ ಸಡೆದಿರುವುದಿಲ್ಲ ಸಮರ್ಪಕ ಲೆಕ್ಕಪರಿಶೋಧನೆ ಹಾಗೂ ರೆವೆನ್ಯೂ ಆಡಿಟ್ ಆಗಿರುವುದಿಲ್ಲ. ಈ ಬಗ್ಗೆ ಕ್ರಮ ಅಗತ್ಯ.	ಗಮನಿಸಿತು:- ಶಾಖೆಗಳ ಪರಿವೀಕ್ಷಣೆ ಕೈಗೊಳ್ಳಲಾಗಿದೆ ಪ್ರಧಾನ ಕಛೇರಿ ವ್ಯವಸ್ಥಾಪಕರಾದ ವಾಯ್. ಎಸ್. ಹುಬಳಿ ಇವರಿಂದ ಸಮರ್ಪಕ ಲೆಕ್ಕಪರಿಶೋಧನೆ ಮತ್ತು ರೆವೆನ್ಯೂ ಆಡಿಟ್ ಕೂಡಾ ಕೈಕೊಳ್ಳಲಾಗಿದೆ.
35	ಇತರೆ ಶರಾ ಹಾಗೂ ಬಾಬುಗಳು: 1. ಹಿಂದಿನ ಸಾಲಿನ ವರದಿಯ ಅನುಪಾಲನಾ ವರದಿ ವಿವರವಾಗಿ ಸಲ್ಲಿಸಬೇಕು. 2. ಸಾಲಗಳನ್ನು ವಿತರಿಸುವಾಗ ಸಾಲಗಾರನ ಮುರುಪಾತಿ ಸಾಮರ್ಥ್ಯ ತಿಳಿಯಲು ಆಧಾರ್ ಕರ ತೆರೆಗೆ ರಿಟರ್ನ್ ಸಲ್ಲಿಸಿದಬಗ್ಗೆ ದಾಖಲೆ ಪಡೆದಿಡಬೇಕು. 3. ಮುದ್ದತಿ ಠೇವು ಮತ್ತು ಇತರೆ ಠೇವು ಸಾಲ ಮರುಪಾವತಿ ಪಡೆಯದೆ ಯಾವುದೇ ಠೇವನ್ನು ಮುರಳಿಸಿದಂತೆ ಲೀನ್ ಮಾಡಿದ ಬಗ್ಗೆ ಖಚಿತಪಡಿಸಿಕೊಳ್ಳಬೇಕು. 4. ಪಿಗ್ಮಿ ಠೇವು ಅಥವಾ ಇತರೆ ಠೇವುಗಳ ಮೇಲೆ ಶೇ 80% ಕಿಂತ ಹೆಚ್ಚಿಗೆ ಸಾಲ ವಿತರಿಸಿದಂತೆ ಅಗತ್ಯ ಕ್ರಮ ವಿಡಬೇಕು. 5. ಬ್ಯಾಂಕಿನಲ್ಲಿ ಅವಶ್ಯಕತೆಗಿಂತ ಹೆಚ್ಚಿಗೆ ಮೊತ್ತವನ್ನು ಆಧಾರ್ ಬರುವಂತೆ ಕನಿಷ್ಠದಿನಗಳಾದರು ಗುಂತಾಯಿಸಬೇಕು. 6. ವಾಹನ ಸಾಲ ನೀಡುವ ಮುನ್ನ ವ್ಯಕ್ತಿಯ ವ್ಯವಹಾರ ಗಮನಿಸಿ ಮುರುಪಾವತಿಯ ಸಾಮರ್ಥ್ಯ ತಿಳಿದುಕೊಂಡು ನಂತರವೇ ಸಾಲ ವಿತರಿಸಬೇಕು. 7. ಬ್ಯಾಂಕಿನಲ್ಲಿ ಎನ್.ಪಿ.ಎ. ಕಡ್ಡಿ ಮಾಡಲು ಸಮೀಪಿಯವರು ವ್ಯವಸ್ಥಾಪಕರಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಲು ಅಗತ್ಯ ಕ್ರಮ ವಿಡಬೇಕು. ಅಲ್ಲದೆ ಜವಾಬ್ದಾರಿ ನಿಗದಿ ಪಡಿಸಬೇಕು. 8. ಮುದ್ದತ ಮೀರಿದ ಸಾಲ ವಸೂಲಿಗೆ ಕಾಲ ಮೀತಿವಳಗಾಗಿ ಕಾಯ್ದೆ ಕ್ರಮ ಜರುಗಿಸಬೇಕು. ತಪ್ಪಿದಲ್ಲಿ ಸಂಬಂಧಿಸಿದ ಸಿಬ್ಬಂದಿಗೆ ಜವಾಬ್ದಾರಿ ಮಾಡಬೇಕು. 9. ಬ್ಯಾಂಕಿನ ಶಾಖೆಯಲ್ಲಿ ಕಳೆದಸಾಲಿಗಿಂತ ವ್ಯವಹಾರ ಕಡಿಮೆಯಾಗುತ್ತಿದ್ದು ವ್ಯವಹಾರ ಹೆಚ್ಚಿಸಲು ಸಮೀಪಿಯವರು ಸೂಕ್ತ ನಿರ್ದೇಶನ ನೀಡುವುದು ಅವಶ್ಯವಿದೆ.	ಗಮನಿಸಿತು :- 1. ಹಿಂದಿನ ಸಾಲಿನ ಅನುಪಾಲನಾ ವರದಿ ವಿವರವಾಗಿ ಸಲ್ಲಿಸಲಾಗಿದೆ. 2. ರೂ. 5 ಲಕ್ಷ ಮೇಲಪಟ್ಟು ಸಾಲಗಾರನ ಆದಾಯ ತೆರಿಗೆ ಕಡ್ಡಾಯ ಗೊಳಿಸಲಾಗಿದೆ. 3. ಗಣಕೀಕೃತದಲ್ಲಿ ಸಾಲ ಪಾವತಿ ಮಾಡಿದಾಗ ಲೀನ್ ಬಗ್ಗೆ ಖಚಿತ ಪಡಿಸಿಕೊಳ್ಳಲಾಗುತ್ತದೆ. 4. ಪಿಗ್ಮಿ ಠೇವು ಶೇ.80% ಕ್ಕಿಂತ ಹೆಚ್ಚಿಗೆ ನೀಡಲಾಗುವುದಿಲ್ಲ. 5. ಸೂಚನೆಯಂತೆ ಸರಪ್ಪಸ್ ಕ್ಕಿಂತ ಹೆಚ್ಚಿಗೆ ಇದ್ದ ಹಣವನ್ನು ಕ್ರಮವಾಗಿ ಬೇರೆ ಬೇರೆ ಬ್ಯಾಂಕಿನಲ್ಲಿ ಹುಡುಕಿ ಮಾಡಲಾಗುವುದು. 6. ವಾಹನ ಸಾಲಕ್ಕೆ ವ್ಯಕ್ತಿಯನ್ನು ಪರಿಗಣಿಸಿ ಇಬ್ಬರ ಒಳ್ಳೆ ಜಾಮೀನು ಪಡೆದು ಸಾಲ ವಿತರಿಸಲಾಗುತ್ತಿದೆ. 7. ಎನ್.ಪಿ.ಎ. ವಸೂಲಿ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. 8. ಮುದ್ದತ ಮೀರಿದ ಸಾಲ ವಸೂಲಿ ಕ್ರಮ ವಹಿಸಲಾಗುವುದು ಮತ್ತು ಇದಕ್ಕೆ ಒಳ್ಳೆ ಸಿಬ್ಬಂದಿಗೆ ನೇಮಿಸಲಾಗಿದೆ. 9. ಶಾಖೆಯಲ್ಲಿ ಕಮೀಷಿಯವರಿಂದ ಶಾಖೆಯಲ್ಲಿ ವ್ಯವಹಾರ ಹೆಚ್ಚಿಸಲು ಪ್ರೋತ್ಸಾಹ ನೀಡಲಾಗುತ್ತಿದೆ.

36 ಲೆಕ್ಕಪರಿಶೋಧಕರ ಸಲಹೆ ಹಾಗೂ ಸೂಚನೆಗಳು:	1. ಎಲ್ಲ ಪ್ರೋವೀಜನ್‌ಗಳನ್ನು ಸರಿಯಾಗಿ ಮಾಡಬೇಕು. 2. ಹೂಡಿಕೆಗಳ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ತಂದು ಒಪ್ಪಿಗೆ ಪಡೆಯುವುದು. 3. ಸಾಲಗಳ ಮಿತಿ ಹೆಚ್ಚಿಸುವಾಗ ಆಡಳಿತ ಮಂಡಳಿ ಒಪ್ಪಿಗೆ ಪಡೆಯುವುದು. 4. ಸಾಲಗಳನ್ನು ವಿತರಿಸುವಾಗ ಸಾಲಗಾರನ ಸಾಲ ತೀರುವಳಿ ಸಾಮರ್ಥ್ಯಕ್ಕೆನುಗುಣವಾಗಿ ಸಾಲ ಮಂಜೂರು ಮಾಡಬೇಕು. 5. ಶಾಖೆಯಲ್ಲಿ ಇತರೆ ಬ್ಯಾಂಕುಗಳಲ್ಲಿ ಹೂಡಿಕೆ ಮಾಡುವ ಮುನ್ನ ಕೇಂದ್ರ ಕಛೇರಿಯಿಂದ ಲಿಖಿತ ಅನುಮತಿ ಪಡೆಯಬೇಕು. 6. ಬಂಗಾರದ ಆಭರಣಗಳ ಮೇಲೆ ಸಾಲ ಕೊಟ್ಟಿದ್ದು, ಸಾಲ ಮತ್ತು ಬಡ್ಡಿ 1 ವರ್ಷದ ವಳಿಗೆ ಮುಕ್ತಾಯ ಮಾಡಬೇಕು. ಇಲ್ಲವಾದಲ್ಲಿ ಇದನ್ನು ಹೊಸ ಖಾತೆಗೆ ವರ್ಗಾವಣೆ ಮಾಡಬೇಕು. ಆದರೆ ಬ್ಯಾಂಕಿಗೆ ಹಲವಾರು ಖಾತೆಗಳಲ್ಲಿ ಬಡ್ಡಿ ಮತ್ತು ಅಸಲು ಬಂದಿರುವುದಿಲ್ಲ. ಇವುಗಳ ಬಗ್ಗೆಯಾದರೇ ಕ್ರಮ ತೆಗೆದುಕೊಂಡಿರುವುದಿಲ್ಲ. ಇದರ ಬಗ್ಗೆ ಕ್ರಮ ಅಗತ್ಯ. 7. ಸಾಲಗಾರರ ಸಿಬಿಲ್ ರಿಪೋರ್ಟ್‌ನ್ನು ಸಾಲ ನೀಡುವ ಮೊದಲು ತೆಗೆಯಲು ಸೂಚಿಸಲಾಗಿದೆ. ಸಾಲ ವಿತರಣೆ ಮಿತಿಗಿಂತ ಕಡಿಮೆ ಆಗಿದ್ದು, ಉಳಿದ ಮೊತ್ತವನ್ನು ಸಂಪೂರ್ಣವಾಗಿ ಉಪಯೋಗಿಸಿ, ಬ್ಯಾಂಕಿಗೆ ಇನ್ನೂ ಹೆಚ್ಚು ಲಾಭವನ್ನು ಗಳಿಸಬಹುದಾಗಿತ್ತು. ಕೆಲವೊಂದು ಸಾಲ ಖಾತೆಗಳಿಗೆ ಸಾಲ ಪಡೆಯುವ ಉದ್ದೇಶವನ್ನು ಬರೆದಿರುವುದಿಲ್ಲ. ಲೋನ್ ಅಪ್ಲಿಕೇಶನ್ ಪೂರ್ತಿಯಾಗಿ ತುಂಬಬೇಕೆಂದು ಸೂಚಿಸಲಾಗಿದೆ. 8. ಎಲ್ಲಾ ಕ್ಯಾಷ ಕ್ರೆಡಿಟ್ ಸಾಲಗಳಿಗೆ Projected and Provisional ವರದಿ ಪತ್ರಗಳನ್ನು ತೆಗೆದುಕೊಳ್ಳಬೇಕು. 9. ಬ್ಯಾಂಕು Exception report ತೆಗೆಯಲು ಸೂಚಿಸಲಾಗಿದೆ.	ಗಮನಿಸಿತ್ತು:- ತಮ್ಮ ಸೂಚನೆ ಸಲಹೆಗಳಂತೆ ಈ ಕೆಳಗಿನ ಅಂಶಗಳನ್ನು ಸರಿಯಾಗಿ ಕಾರ್ಯ ನಿರ್ವಹಿಸಲು ಕ್ಷಮವಹಿಸಲಾಗುವುದು. 1. ಬ್ಯಾಂಕಿನ ಎಲ್ಲಾ ಪ್ರಾವಿಜನ್‌ಗಳು ಗಣಕೀಕೃತ ಮೂಲಕ ಚಾಚು ತಪ್ಪದೆ ಮಾಡಲಾಗುತ್ತದೆ. 2. ಹೂಡಿಕೆಗಳನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ ಹೂಡಿಕೆ ಮಾಡಲಾಗುತ್ತದೆ. 3. ಸಾಲಗಳ ಮಿತಿ ಹೆಚ್ಚಿಸುವಾಗ ಆಡಳಿತ ಮಂಡಳಿ ಪರವಾನಿಗೆ ಪಡೆದು ಸಾಲ ಮಿತಿ ಹೆಚ್ಚಿಗೆ ಮಾಡಲಾಗುತ್ತಿದೆ. 4. ಸಾಲಗಳನ್ನು ವಿತರಿಸುವಾಗ ಸಾಲಗಾರನ ಸಾಲ ತೀರುವಳಿ ಸಾಮರ್ಥ್ಯಕ್ಕೆನುಗುಣವಾಗಿ ಸಾಲಗಳು ಮಂಜೂರು ಮಾಡಲಾಗುವುದು. 5. ಶಾಖಾ ಕಚೇರಿಯು ಹೂಡಿಕೆ ಮಾಡುವುದಾದರೆ, ಪ್ರಧಾನ ಕಛೇರಿಯ ಪರವಾನಿಗೆ ಪಡೆದು ಹೂಡಿಕೆ ಮಾಡಲಾಗುತ್ತಿದೆ. 6. ಬಂಗಾರ ಸಾಲಗಾರರಿಗೆ ಅವಧಿ ಮುಗಿದ ತಕ್ಷಣ ನೋಟಿಸ್ ನೀಡಿ ವಸೂಲಿ ಕ್ರಮ ವಹಿಸಲಾಗುತ್ತಿದ್ದು ಆದರೂ ಕೂಡಾ ಕೇಲವೆಂದು ಸಾಲಗಾರರ ಆಸ್ತಿ ಪ್ಲಜ್ಡೆ ಇರುವವರೆಗೆ ಬಡ್ಡಿ ತುಂಬಿಸಿಕೊಂಡು ಹೊಸ ಸಾಲ ಮಾಡಿ ಕೊಡಲಾಗುತ್ತಿದೆ. 7. ಹೊಸದಾಗಿ ಸಾಲದ ಅರ್ಜಿ ಕೊಟ್ಟ ಸಾಲಗಾರರಿಗೆ CIBIL ರಿಪೋರ್ಟ್ ತೆಗೆದು ದಾಖಲಿಸಲಾಗುತ್ತಿದೆ. ಹಳೆಸಾಲಗಾರರಿಗೆ ಕಂಪ್ಯೂಟರನಲ್ಲಿ ನೋಡಲಾಗುತ್ತದೆ. ಒಳ್ಳೆ ಸಾಲಗಾರರ ಕೊರತೆ, ಎನ್.ಪಿ.ಎ. ಆಗದಂತೆ ಸಾಲ ವಿತರಿಸಲು ವಿಚಾರಿಸಿ ಮುಂದೆ ಹೆಚ್ಚಿನ ಭದ್ರತೆದೊಂದಿಗೆ ಸಾಲ ವಿತರಿಸಲಾಗುವುದು. ಇನ್ನು ಮುಂದೆ ಎಲ್ಲ ಸಾಲದ ಅರ್ಜಿಗಳನ್ನು ಪೂರ್ತಿ ತುಂಬಿದ ನಂತರ ಸಾಲದ ಉದ್ದೇಶ ಮತ್ತು ಅವನ ವೈವಹಾರ ಗಮನಿಸಿ ಸಾಲ ಮಂಜೂರು ಮಾಡಲಾಗುವುದು. 8. ಸೂಚನೆಯಂತೆ C.C. ಸಾಲಕ್ಕೆ ಪ್ರೋವೀಜನ್‌/ಪ್ರೋಜೆಕ್ಟೆಡ್ ಬ್ಯಾಲನ್ಸ್ ಶೀಟ ಪಡೆದು ಸಾಲ ವಿತರಿಸಲಾಗುವುದು. 9. ಸೂಚನೆಯಂತೆ ಬ್ಯಾಂಕು Exception report ತಯಾರಿಸಲಾಗುವುದು.
--	--	---

ದಿ ಆರ್ಯಾದ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್, ಗದಗ.

ಸದಸ್ಯರಿಗೆ ವಿಶೇಷ ಸೂಚನೆಗಳು

1. ಸದಸ್ಯರು ಪ್ರತಿ ಎರಡು ವರ್ಷಕ್ಕೆ ಒಮ್ಮೆ ತಮ್ಮ ಚಾಲ್ತಿ ಫೋಟೋ ವ, ಆಧಾರ ಕಾರ್ಡ್/ಪ್ಯಾನ್ ಕಾರ್ಡ್‌ನೊಂದಿಗೆ ಬ್ಯಾಂಕಿಗೆ ತಾವು ಖುದ್ದಾಗಿ ಬಂದು ತಮ್ಮ "ನಿಮ್ಮ ಗ್ರಾಹಕರನ್ನು ತಿಳಿಯಿರಿ" (KYC) Update ಮಾಡಿಸಬೇಕು.
2. ಸದಸ್ಯರು ತಮ್ಮ ಶೇರು ಹಾಗೂ ಠೇವು ಖಾತೆಗಳ ಮೇಲೆ ವಾರಸಾ ಬರಸದೇ ಇದ್ದಲ್ಲಿ ವಾರಸಾ ಬರೆಸುವ ಅರ್ಜಿ ನಮೂನೆಯಲ್ಲಿ ವಾರಸಾ ಬರೆಸಬೇಕು.
3. ಬ್ಯಾಂಕಿನ ಠೇವುಗಳ ಮೇಲೆ ಐದು ಲಕ್ಷ ರೂಪಾಯಿ ವರೆಗೆ ಎಲ್ಲ ಠೇವುದಾರರಿಗೆ ಠೇವು ವಿಮಾ (D.I.C.) ಸೌಲಭ್ಯವಿರುವುದು.
4. ಸಾಲ ಅಥವಾ ಸಾಲದ ಕಂತುಗಳನ್ನು ನಿಯಮಿತವಾಗಿ ಮುದ್ದತ್ತಿನ ಒಳಗೆ ತುಂಬದೇ ಇದ್ದಲ್ಲಿ ಮುಂದಿನ ಸಲ ಸಾಲ ಸೌಲಭ್ಯ ಮಂಜೂರಿಗೆ ತೊಂದರೆಯಾಗುವುದು.
5. ಬ್ಯಾಂಕಿನಿಂದ ಸಾಲ ಕೊಡುವ ಹಣ ಸದಸ್ಯರಿಂದ ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟಿದ್ದು ಇದ್ದು ಸದರಿ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಂಡು ನಂತರ ಸದುಪಯೋಗಗೊಳಿಸಬೇಕು.
6. ಬ್ಯಾಂಕು ತಮ್ಮದೇ ಎಂಬ ಭಾವನೆಯುಳ್ಳವರಾಗಿ ಬ್ಯಾಂಕು ಕಚೇರಿಗೆ ವಸೂಲಿಗಾಗಿ ಕೈಕೊಂಡ ಕ್ರಮ ಬ್ಯಾಂಕಿನ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಭಾವಿಸಬೇಕು. ಬ್ಯಾಂಕಿನ ಹಿತದಿಂದ ತಮ್ಮ ಹಿತ ಇದರಲ್ಲಿಯೇ ತಮ್ಮ ಪ್ರಗತಿ ಶಕ್ತಿ ಎಂದು ತಿಳಿದು ಪಡೆದ ಸಾಲವನ್ನು ವೇಳೆಗೆ ಸರಿಯಾಗಿ ತುಂಬಬೇಕು.
7. ಸದಸ್ಯರು ತಮ್ಮ ಗುರುತಿನ ಕಾರ್ಡ್‌ಗಳನ್ನು ಇಲ್ಲಿಯವರೆಗೆ ಮಾಡಿಸಿಕೊಳ್ಳದಿದ್ದಲ್ಲಿ ಫೋಟೋಗಳನ್ನು ಕೊಡದೇ ಇದ್ದಲ್ಲಿ ಕೊಡಲೇ ಫೋಟೋಗಳನ್ನು ಕೊಟ್ಟು ಗುರುತಿನ ಕಾರ್ಡ್ ಮಾಡಿಸಿಕೊಳ್ಳಬೇಕು. ಫೋಟೋ ಕೊಟ್ಟ ಸದಸ್ಯರು ಗುರುತಿನ ಕಾರ್ಡ್‌ಗಳನ್ನು ಕೊಡಲೇ ಬ್ಯಾಂಕಿನಿಂದ ಪಡೆಯಬೇಕು.
8. ಜಾಮೀನುದಾರರು ಜಾಮೀನು ಆದ ಸಾಲಗಳಿಗೆ ಸಾಲಗಾರನಷ್ಟೇ ಜವಾಬ್ದಾರರಾಗಿರುತ್ತಾರೆ. ತಾವು ಜಾಮೀನಾದ ಸಾಲದ ಮರುಪಾವತಿಯ ಬಗ್ಗೆ ಬ್ಯಾಂಕಿನ ಮೇಲಿಂದ ಮೇಲೆ ಮಾಹಿತಿ ಪಡೆದು ವೇಳೆಗೆ ಸರಿಯಾಗಿ ಸಾಲ ತುಂಬಿಸುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಜಾಮೀನು ಜವಾಬ್ದಾರಿಯಿಂದ ಮುಕ್ತರಾಗಬೇಕು.
9. ಒಬ್ಬ ಸದಸ್ಯ ಒಂದು ಸಹಕಾರಿ ಬ್ಯಾಂಕಿನಲ್ಲಿ ಸದಸ್ಯನಿದ್ದರೆ ಆದೇ ತರಹದ ಮತ್ತೊಂದು ಸಂಸ್ಥೆಯಲ್ಲಿ ಸದಸ್ಯನಾಗಲು ಅನರ್ಹನು ಆದ್ದರಿಂದ ಸದಸ್ಯರು ಒಂದೇ ಸಹಕಾರಿ ಬ್ಯಾಂಕಿನಲ್ಲಿ ಸದಸ್ಯತ್ವ ಹೊಂದಿರಬೇಕು.
10. ಸಾರಿಗೆ ವಾಹನ ಸಾಲವನ್ನು ಪಡೆದ ಸದಸ್ಯರು ತಮ್ಮ ವಾಹನವನ್ನು ತಾವು ಚಲಿಸದೇ ಇದ್ದಲ್ಲಿ ಅನುಭವಿಕ ಮತ್ತು ಎಲ್ಲ ಸಮರ್ಪಕ ಲಾಯಿಸನ್‌ಗಳನ್ನು ಹೊಂದಿದ ಚಾಲಕನನ್ನು ನೇಮಿಸಿಕೊಳ್ಳಬೇಕು. ಸಮರ್ಪಕ ಲಾಯಿಸನ್ ಹೊಂದದೇ ಗಾಡಿ ಚಲಾಯಿಸುವ ಚಾಲಕನು ವಾಹನ ಅಪಘಾತ ಮಾಡಿದಲ್ಲಿ ವಿಮೆ ಕಂಪನಿಯಿಂದ ವಿಮೆ ರಹಿತ ಸಿಗಲಾರದು.
11. ವಾಹನ ಸಾಲ ಪಡೆಯುವ ಎಲ್ಲ ಸದಸ್ಯರು ತಮ್ಮ ವಿಮಾ ಪಾಲಿಸಿಗಳನ್ನು ಮುದ್ದತ್ತಿನ ಒಳಗೆ ನವೀಕರಿಸಿಕೊಳ್ಳಬೇಕು. ಹಾಗೆ ಮಾಡದಿದ್ದಲ್ಲಿ ನಷ್ಟಗಳಿಗೆ ತಾವೇ ಜವಾಬ್ದಾರರಾಗುತ್ತೀರಿ. ಮತ್ತು ನಷ್ಟ ಅನುಭವಿಸಬೇಕಾಗುತ್ತದೆ. ಹಾಗೂ ವಾಹನದ ಮೇಲೆ ಬ್ಯಾಂಕಿನ ಬೋಜಾ ಹೆಸರು ಕಡ್ಡಾಯವಾಗಿ ಬರೆಸಿ ಬ್ಯಾಂಕಿನಿಂದ ಪರಿಶೀಲಿಸಿಕೊಳ್ಳಬೇಕು.
12. ಎಲ್ಲ ಚಾಲ್ತಿ ಉಳಿತಾಯ ಹಾಗೂ ಕ್ಯಾಶ್ ಕ್ರೆಡಿಟ್ ಸಾಲ ಮತ್ತು ಇತರ ಕಂತು ಸಾಲಗಳ ಖಾತೆಗಳನ್ನು ಹೊಂದಿದ ಸದಸ್ಯರು ಬ್ಯಾಂಕಿಗೆ ಬರುವಾಗ ಪಾಸ್ ಬುಕ್‌ಗಳನ್ನು ತರಬೇಕು. ಮತ್ತು ತಮ್ಮ ವ್ಯವಹಾರದ ದಾಖಲೆಗಳನ್ನು ನಿಯಮಿತವಾಗಿ ತುಂಬಿಸಿಕೊಳ್ಳಬೇಕು.
13. ಸದಸ್ಯರಿಂದಲೇ ಸಂಸ್ಥೆಯು ಬೆಳೆಯುವುದು ಮತ್ತು ಸಂಸ್ಥೆಯ ಸಹಾಯದಿಂದ ಸದಸ್ಯರ ಆರ್ಥಿಕ ಬೆಳವಣಿಗೆ ಆಗುವುದು. ಇದು ಪರಸ್ಪರ ಸಹಕಾರದಿಂದ ಸಾಧ್ಯ. ಪರಸ್ಪರ ಸಹಕಾರದಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಆರೋಗ್ಯಕರ ಸಮೃದ್ಧಿ ಪಡೆಯಲು ಸಾಧ್ಯ.

ಸೂಚನೆ

ನಾಮನಿರ್ದೇಶನ: ಪ್ರತಿಯೊಬ್ಬ ಸದಸ್ಯರು ತಮ್ಮ ಪಶ್ಚಾತ್ ಆಕಸ್ಮಾತ್ ಮರಣದ ನಂತರ ತಮ್ಮ ಶೇರು ಹಣ ಮತ್ತು ಮೇಲಿನ ಲಾಭಾಂಶ ಯಾರಿಗೆ ಮುಟ್ಟಿಸಬೇಕೆಂಬುದರ ಬಗ್ಗೆ ಒಬ್ಬರ ನಾಮನೇಶನ್ (ನಾಮ ನಿರ್ದೇಶನ) ಮಾಡಿಸಬೇಕು.

ಲಾಭಾಂಶ : ನಿಬಂಧನೆಯ ನಿಯಮ ನಂ. 111ರ ಪ್ರಕಾರ ಒಮ್ಮೆ ಪ್ರಕಟಣೆ ಮಾಡಿದ ತಾರೀಖಿನಿಂದ ಸದಸ್ಯರು ತಮ್ಮ ಲಾಭಾಂಶ ಹಣವನ್ನು ಮೂರು ವರ್ಷದೊಳಗೆ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಸದರ ಹಣವನ್ನು ಮೀಸಲು ನಿಧಿಗೆ ಜಮಾ ಮಾಡಲಾಗುವುದು.

ವಾರಸುದಾರರು : ಮೃತ ಸದಸ್ಯರ ಶೇರುಗಳನ್ನು ಅವರ ವಾರಸುದಾರರು ಮೃತರಾದ 3 ತಿಂಗಳೊಳಗಾಗಿ ಬ್ಯಾಂಕಿಗೆ ಕಾಗದ ಪತ್ರಗಳನ್ನು ಹಾಜರಪಡಿಸಿ ಹಣ ಪಡೆಯಬೇಕು. ಇಲ್ಲದಿದ್ದರೆ ಅಮಾನತ ಖಾತೆಗೆ ವರ್ಗಾಯಿಸಲಾಗುವುದು.

ವಿಳಾಸ : ಖಾಯಂ ವಿಳಾಸ ಮತ್ತು ಈಗಿನ ವಿಳಾಸವನ್ನು ಬ್ಯಾಂಕಿಗೆ ತೀವ್ರ ತಿಳಿಸಬೇಕು.

ಸುಸ್ತಿ ಸಾಲಗಾರ : ಸುಸ್ತಿ ಸಾಲಗಾರರಿಗೆ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮತ ಚಲಾಯಿಸುವ ಅಧಿಕಾರವಿರುವುದಿಲ್ಲ.

ಹೆಚ್ಚಿನ ಬಡ್ಡಿ : ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿಯಂತೆ ಆಝಾದ ಕ್ಯಾಶ್ ಸರ್ವಿಫಿಕೇನ ಹಣವನ್ನು 108 ತಿಂಗಳ ಅವಧಿಗೆ ಅಂದಾಜು ರೂ. 10,000/- ತೊಡಗಿಸಿ 20,000/- ರೂಪಾಯಿಗಳಿಗಿಂತ ಹೆಚ್ಚಾಗಿ ಮರಳಿ ಪಡೆಯಬಹುದು.

ಶೇರ್ ಸರ್ವಿಫಿಕೇಟ್: ಶೇರ್ ಸರ್ವಿಫಿಕೇಟ್ ಪಡೆಯದೇ ಇದ್ದ ಸದಸ್ಯರು ಬ್ಯಾಂಕಿನಿಂದ ಶೇರ್ ಸರ್ವಿಫಿಕೇಟ್‌ನ್ನು ಪಡೆದುಕೊಳ್ಳಬಹುದು.

ಸದಸ್ಯರಿಗೆ ವಿಶೇಷ ಸೂಚನೆಗಳು :

ಕರ್ನಾಟಕ ಸಹಕಾರಿ ಸಂಘಗಳ ನಿಯಮಗಳು 1960ರ ಇತ್ತೀಚೆಗೆ ತಿದ್ದುಪಡಿಯಾದ ನಿಯಮ 24(1) ಪ್ರಕಾರ ಸದಸ್ಯರು ಭಾವಚಿತ್ರವುಳ್ಳ ಗುರುತಿನ ಕಾರ್ಡ್ ಹೊಂದುವುದು ಕಡ್ಡಾಯವಾಗಿರುತ್ತದೆ. ಕಾರಣ ಭಾವಚಿತ್ರವುಳ್ಳ ಗುರುತಿನ ಕಾರ್ಡ್ ತಂದವರಿಗೆ ಮಾತ್ರ ಮತದಾನ ಮಾಡಲು ಮಹಾಸಭೆಗೆ ಹಾಜರಾಗಲು ಅವಕಾಶವಿರುತ್ತದೆ. ಕಾರಣ ಇನ್ನೂ ಭಾವಚಿತ್ರವುಳ್ಳ ಗುರುತಿನ ಕಾರ್ಡ್ ಪಡೆಯದೇ ಇದ್ದ ಸದಸ್ಯರು ಇತ್ತೀಚಿನ ಎರಡು ಪಾಸಪೋರ್ಟ್ ಸೈಜಿನ ಪೋಟೋಗಳನ್ನು ಮತ್ತು ತಮ್ಮ ಪೂರ್ತಿ ವಿಳಾಸವನ್ನು ಪ್ರಧಾನ ವ್ಯವಸ್ಥಾಪಕರು, ಮುಖ್ಯ ಕಛೇರಿ ಗಂಗಾಪೂರಪೇಟೆ ಕಡೆಗೆ ಕೊಟ್ಟು ಭಾವಚಿತ್ರವುಳ್ಳ ಗುರುತಿನ ಕಾರ್ಡ್ ಪಡೆಯಬೇಕು.

ಸದಸ್ಯರಿಗೆ ಅತಿ ಜರೂರ ನೋಟಿಸು

ಸಹಕಾರ ಸಂಘಗಳ ಜಂಟಿ ನಿರ್ಬಂಧಕರು ಪಟ್ಟಣ ಬ್ಯಾಂಕುಗಳ ವಿಭಾಗ, ಬೆಂಗಳೂರು ಇವರ ಕ್ರಮ ಸಂಖ್ಯೆ : ಯು.ಬಿ.ಸಿ.-1/359/ಎ.ಎಂ.ಡಿ./2019-20 ದಿ. 17-6-2020 ಪ್ರಕಾರ ಬ್ಯಾಂಕಿನ ಪೋಟ ನಿಯಮ 10 ರಂತೆ ಪ್ರತಿ ಶೇರಿನ ಮುಖ ಬೆಲೆಯು ರೂ. 1000/- (ರೂಪಾಯಿ ಒಂದು ಸಾವಿರ ಮಾತ್ರ) ಇರತಕ್ಕದ್ದು. ಕಾರಣ ಯಾವತ್ತೂ ಸದಸ್ಯರು ಕನಿಷ್ಠ ಒಂದು ಶೇರ ರೂ. 1000/- (ರೂಪಾಯಿ ಒಂದು ಸಾವಿರ ಮಾತ್ರ) ಹೊಂದುವುದು ಕಡ್ಡಾಯವಾಗಿರುತ್ತದೆ.

ಕಾರಣ ಶೇರ ಹಣ ರೂ. 1000/- ಕ್ಕಿಂತ ಕಡಿಮೆ ಇರುವ ಸದಸ್ಯರು ಪೂರ್ತಿ ಶೇರ ಮಾಡಿಕೊಡತಕ್ಕದ್ದು. ತಪ್ಪಿದಲ್ಲಿ ಅಪೂರ್ಣ ಒಂದು ಶೇರು ಹೊಂದಿದ ಸದಸ್ಯರ ಸದಸ್ಯತ್ವ ಅಮಾನತ್‌ಗೆ ಒಳಪಡುತ್ತದೆ.

ವಿ.ಸೂ : ಸದಸ್ಯರು ತಮ್ಮ ಒಟ್ಟು ಶೇರು ಹಣವನ್ನು ರೂ. 1000/- ಗುಣಕಗಳಲ್ಲಿ ಹೊಂದಿಸಿಕೊಳ್ಳಬೇಕು. ಅಪೂರ್ಣ ಶೇರ ಹಣಕ್ಕೆ ಲಾಭಾಂಶ ದೊರೆಯುವುದಿಲ್ಲ.

ಸದಸ್ಯರಿಗೆ ವಿಶೇಷ ಸೂಚನೆಗಳು :

ಸಂವಿಧಾನದ 97ನೇ ತಿದ್ದುಪಡಿ ಪ್ರಕಾರ ಸಹಕಾರ ಸಂಘಗಳ ಕಾಯ್ದೆ ವ, ನಿಯಮಗಳಲ್ಲಿ ಹಲವು ಮಹತ್ವದ ಬದಲಾವಣೆಗಳಾಗಿರುತ್ತವೆ. ಈ ಕೆಳಗಿನ ಅಂಶಗಳನ್ನು ತಮ್ಮ ಗಮನಕ್ಕೆ ಹಾಗೂ ಪಾಲನೆಗಾಗಿ ತರಲಾಗಿದೆ.

ಸದಸ್ಯನು ಬಳಸಿಕೊಳ್ಳಬೇಕಾದ ಕನಿಷ್ಠ ಸೇವೆಗಳು ಅಥವಾ ಸೌಲಭ್ಯಗಳು :

1. ಬ್ಯಾಂಕು ಒದಗಿಸುವ ಪ್ರತಿ ಸದಸ್ಯನು ಬಳಸಿಕೊಳ್ಳಬೇಕಾದ ಕನಿಷ್ಠ ಅಥವಾ ಸೌಲಭ್ಯಗಳ ಪ್ರಮಾಣವು ಕೆಳಗಿನಂತಿರತಕ್ಕದ್ದು.
 - ಅ. ಸದಸ್ಯನು ಹೊಂದಿರತಕ್ಕ ಕನಿಷ್ಠ ಶೇರು ಬಂಡವಾಳವು ಒಂದು ಸಾವಿರ ರೂಪಾಯಿಗಳು.
 - ಬ. ಸದಸ್ಯನು ಹೊಂದಿರತಕ್ಕ ಕನಿಷ್ಠ ಠೇವಣಿಯು ಐದು ನೂರು ರೂಪಾಯಿಗಳು ಅಥವಾ ಸದಸ್ಯನು ಸಾಲ ಪಡೆಯಲು ಅಗತ್ಯವಿದ್ದಲ್ಲಿ ಬ್ಯಾಂಕು ನಿರ್ಧರಿಸಿದ ಮಿತಿಗೆ ಒಳಪಟ್ಟು ಸದಸ್ಯನ ಕೋರಿಕೆಯ ಮೊತ್ತ.
 - ಕ. ಸದಸ್ಯನು ತನ್ನ ಚಾಲ್ತಿ ಖಾತೆ ಅಥವಾ ಉಳಿತಾಯ ಖಾತೆಯಲ್ಲಿ ವರ್ಷದಲ್ಲಿ ನಡೆಸಬೇಕಾದ ಕನಿಷ್ಠ ಬ್ಯಾಂಕಿಂಗ್ ವ್ಯವಹಾರಗಳ ಸಂಖ್ಯೆಯು 15 ಇರತಕ್ಕದ್ದು. ಮೇಲೆ ತಿಳಿಸಿದ ಠೇವಣಿಯು ಸದಸ್ಯನು ವರ್ಷವಿಡೀ ಬ್ಯಾಂಕಿನಲ್ಲಿ ತೊಡಗಿಸಿದ ಎಲ್ಲ ತರಹದ ಠೇವಣಿ (ತಗಾದೆ ಮತ್ತು ಅವಧಿ)ಗಳನ್ನು ಒಳಗೊಂಡ ಒಟ್ಟು ಮೊತ್ತ ಆಗಿರತಕ್ಕದ್ದು.
2. ರಿಫುರ್ವ ಬ್ಯಾಂಕು ನೀಡಿರುವ “ನಿಮ್ಮ ಗ್ರಾಹಕನನ್ನು ತಿಳಿಯಿರಿ. (ಕೆ.ವೈ.ಸಿ.)” ನಿರ್ದೇಶನವನ್ನು ಬ್ಯಾಂಕಿನ ಪ್ರತಿ ಸದಸ್ಯನಿಗೆ ಅನ್ವಯಿಸತಕ್ಕದ್ದು.
3. ಸಾಲದ ಮೊತ್ತವು ಬ್ಯಾಂಕು ಮಂಜೂರು ಮಾಡಿ ಸದಸ್ಯನು ಉಪಯೋಗಿಸಿಕೊಂಡ ಸಾಲದ ಮಿತಿಯಾಗಿರತಕ್ಕದ್ದು. ಇದು ಇಡೀ ಸಾಲದ ಅವಧಿಗೆ ಅನ್ವಯವಾಗತಕ್ಕದ್ದು.

ಈ ಕೆಳಕಂಡ ಸದಸ್ಯರಿಗೆ ಬ್ಯಾಂಕಿನ ಸಾಮಾನ್ಯ ಸಭೆಯಲ್ಲಿ / ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಇರುವುದಿಲ್ಲ

1. ಯಾವುದೇ ಒಬ್ಬ ಸಹ ಸದಸ್ಯ ಮತ್ತು ಒಬ್ಬ ನಾಮಮಾತ್ರ ಸದಸ್ಯ.
2. ಬ್ಯಾಂಕಿನಿಂದ ಸಾಲ ಪಡೆದು ಸುಸ್ತಿದಾರನಾದ ಸದಸ್ಯ.
3. ಅಂಥ ಸಭೆಯ / ಚುನಾವಣೆಯ ದಿನಾಂಕಕ್ಕೆ ಮುಂಚಿತವಾದ ಹನ್ನೆರಡು ತಿಂಗಳಿಗಾಗಿ ಬ್ಯಾಂಕಿನ ಸದಸ್ಯನಾದ ವ್ಯಕ್ತಿ.
4. ಬ್ಯಾಂಕಿನ ಸದಸ್ಯನು ಹಿಂದಿನ 5 ವಾರ್ಷಿಕ ಸಾಮಾನ್ಯ ಸಭೆಗಳ ಪೈಕಿ 2 ಸಭೆಗಳಿಗೆ ಹಾಜರಾಗದಿದ್ದಲ್ಲಿ ಅಥವಾ ಮೂರು ನಿರಂತರ ಸಹಕಾರ ವರ್ಷಗಳ ವರೆಗೆ ಈ ಉಪವಿಧಿಗಳಲ್ಲಿ ನಿರ್ದಿಷ್ಟ ಪಡಿಸಿದಂತೆ ಬ್ಯಾಂಕು ದೊರಕಿಸಿಕೊಡುವ ಕನಿಷ್ಠ ಸೇವೆಗಳನ್ನು ಅಥವಾ ಸೌಲಭ್ಯಗಳನ್ನು ಪ್ರತಿ ವರ್ಷ ಬಳಸಿಕೊಳ್ಳಲು ತಪ್ಪಿದಲ್ಲಿ ಅಂಥ ಸದಸ್ಯನು ಸಾಮಾನ್ಯ ಸಭೆಯಲ್ಲಿ ಮತ ನೀಡುವ ಹಕ್ಕನ್ನು ಹಾಗೂ ನಿರ್ದೇಶಕ ಚುನಾವಣೆಯಲ್ಲಿ ಮತ ನೀಡುವ ಮತ್ತು ಸ್ಪರ್ಧಿಸುವ ಹಕ್ಕನ್ನು ಹೊಂದಿರತಕ್ಕದ್ದಲ್ಲ.

ಎಲ್ಲಾ ಗ್ರಾಹಕರ ಗಮನಕ್ಕೆ :

ಭಾರತೀಯ ರಿಫುರ್ವ ಬ್ಯಾಂಕಿನ ಆದೇಶದನ್ವಯ ಬ್ಯಾಂಕಿನಲ್ಲಿ “ನಿಮ್ಮ ಗ್ರಾಹಕನನ್ನು ತಿಳಿಯಿರಿ” (KYC Norms) ಕ್ರಮವನ್ನು ಅನುಷ್ಠಾನಗೊಳಿಸಿದ್ದು ಅದರ ಅನ್ವಯ ಎಲ್ಲ ಗ್ರಾಹಕರು ತಮ್ಮ ಖಾತೆಗಳಿಗೆ ಗುರುತು ದೃಢೀಕರಣಕ್ಕಾಗಿ, ಆಧಾರ ಕಾರ್ಡ್, ಪಾಸಪೋರ್ಟ್, ಪ್ಯಾನಕಾರ್ಡ್ ವಾಹನದ ಚಾಲನೆ ಅನುಮತಿ ಪತ್ರ, ಚುನಾವಣಾ ಆಯೋಗದ ಗುರುತಿನ ಚೀಟಿ, ನೌಕರಿ ಗುರುತಿನ ಚೀಟಿ ಝರಾಕ್ ಪ್ರತಿಗಳನ್ನು ಹಾಗೂ ಪಾಸ್‌ಪೋರ್ಟ್ ಸೈಜಿನ ಫೋಟೋಗಳನ್ನು ಸಂಬಂಧಪಟ್ಟ ಶಾಖೆಗಳಲ್ಲಿ ಹಾಜರುಪಡಿಸತಕ್ಕದ್ದು. ಸದರಿ ಕಾನೂನು ಈಗಾಗಲೇ ಇದ್ದ ಹಳೆಯ ಖಾತೆಗಳಿಗೂ ಅನ್ವಯಿಸುತ್ತಿದ್ದು, ಬ್ಯಾಂಕಿನ ಎಲ್ಲ ಗ್ರಾಹಕರು ಸದರಿ ದಸ್ತಾವೇಜುಗಳನ್ನು ಹಾಜರುಪಡಿಸಿ ಬ್ಯಾಂಕಿನೊಂದಿಗೆ ಸಹಕರಿಸಬೇಕಾಗಿ ವಿನಂತಿ. ಖಾತೆದಾರರು ಸದರಿ ಅಗತ್ಯ ಕಾಗದ ಪತ್ರಗಳನ್ನು ಹಾಗೂ ಫೋಟೋ ಹಾಜರ ಪಡಿಸದೇ ಇದ್ದಲ್ಲಿ ಅಂತಹ ಖಾತೆಗಳನ್ನು ಭಾರತೀಯ ರಿಫುರ್ವ ಬ್ಯಾಂಕಿನ ಆದೇಶದನ್ವಯ ಸ್ಥಗಿತಗೊಳಿಸಲಾಗುವುದು.

ರಿಝರ್ವ್ ಬ್ಯಾಂಕಿನ DEAF (Deposit Education & Awareness Fund) ಕುರಿತು ಸದಸ್ಯರ ಗಮನಕ್ಕೆ

ಮುದ್ದತಿ ಠೇವು ಖಾತೆ, ರಿಕರಿಂಗ್ ಠೇವು ಖಾತೆ, ಉಳಿತಾಯ ಖಾತೆ ಚಾಲ್ತಿ ಖಾತೆ ಹಾಗೂ ಇನ್ನಿತರ ಯಾವುದೇ ರೀತಿಯ ಠೇವು ಖಾತೆ ಹೊಂದಿರುವ ಗ್ರಾಹಕರು ಬ್ಯಾಂಕಿನಲ್ಲಿ ಹತ್ತು ವರ್ಷ ಅವಧಿಗೂ ಮೀರಿ ವ್ಯವಹರಿಸದೇ ಜಮಾ ಬಾಕಿ ಉಳಿದಿರುವ ಖಾತೆಯ ರಕಮನ್ನು ತಿದ್ದುಪಡಿಸಿಗೊಂಡ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಕಲಂ 26ಎ ಅನ್ವಯ ರಿಝರ್ವ್ ಬ್ಯಾಂಕಿನಲ್ಲಿರುವ DEAF (Deposit Education & Awareness Fund) ಖಾತೆಗೆ ಕಡ್ಡಾಯವಾಗಿ ಸಂದಾಯ ಮಾಡಬೇಕಾಗುತ್ತದೆ. ಕಾರಣ ತಾವು ನಮ್ಮ ಬ್ಯಾಂಕಿನಲ್ಲಿ ಹೊಂದಿರುವ ಯಾವುದೇ ರೀತಿಯ ಖಾತೆಯನ್ನು ಕಡ್ಡಾಯವಾಗಿ ವ್ಯವಹರಿಸಲು ಈ ಮೂಲಕ ವಿನಂತಿಸಲಾಗಿದೆ.

ಅಧ್ಯಕ್ಷರು

ಹಾಗೂ ನಿರ್ದೇಶಕ ಮಂಡಳಿ ಸದಸ್ಯರು

ಡಿಪಾಜಿಟ್ ಇನ್ಸೂರನ್ಸ್ ಕಾರ್ಪೊರೇಶನ್ ರ.ನಂ. 30

ಠೇವಣಿದಾರರ ರಕ್ಷಣೆ

- * ಠೇವಣಿ ವಿಮಾ ಯೋಜನೆಯ ಪ್ರಕಾರ ಬ್ಯಾಂಕಿನ ಪ್ರತಿಯೊಬ್ಬ ಠೇವಣಿದಾರ ರೂ. 5,00,000 ವರೆಗಿನ ಎಲ್ಲ ರೀತಿಯ ಬ್ಯಾಂಕು ಠೇವಣಿಗಳನ್ನು ಡಿಪಾಜಿಟ್ ಇನ್ಸೂರನ್ಸ್ ಕಾಯ್ದೆಗೆ ಒಳಪಟ್ಟಿರುತ್ತದೆ.
- * ವಿಮಾ ರಕ್ಷಣೆ ಠೇವಣಿಗಳ ಬಗ್ಗೆ ಕಾರ್ಪೊರೇಶನ್ನಿನ ಹೊಣೆಗಾರಿಕೆ ಈ ಪ್ರಕಾರವಿದೆ.
- * ಬ್ಯಾಂಕಿನ ಪರಿಸಮಾಪ್ತಿಯಾದಲ್ಲಿ ಲಿಕ್ವಿಡೇಶನ್ : ಇನ್ಸೂರನ್ಸ್ ಕಾರ್ಪೊರೇಶನ್ ಪ್ರತಿಯೊಬ್ಬ ಠೇವಣಿದಾರನಿಗೆ ವಿಮಾ ಯೋಜನೆಯ ಪ್ರಕಾರ ಸಿಗತಕ್ಕ ಹಣವನ್ನು (ಬಡ್ಡಿ ಸಮೇತ) ಅವನಿಗೆ ನೇರವಾಗಿ ಅಥವಾ ಪರಿಸಮಾಪಕರ (ಲಿಕ್ವಿಡೇರ) ಮೂಲಕ ಸಲ್ಲಿಸುವುದು.
- * ಬ್ಯಾಂಕಿನ ಪುನರ್ರಚನೆಯಾದ ಇಲ್ಲವೇ, ಇನ್ನೊಂದು ಬ್ಯಾಂಕಿನೊಡನೆ ಸಮ್ಮಿಶ್ರಗೊಂಡಲ್ಲಿ
- * ಇಂತಹ ಪುನರ್ರಚನೆಯಾದಲ್ಲಿ ಅಥವಾ ಸಮ್ಮಿಶ್ರಕರುಣಾನುಸಾರ ಠೇವಣಿದಾರನಿಗೆ ವಿಮಾ ಯೋಜನೆಯ ಪ್ರಕಾರ ಠೇವಣಿದಾರನ ನಿಗತಕ್ಕ ಹಣದ ಮತ್ತು ಪುನರ್ರಚನೆ ಅಥವಾ ಸಮ್ಮಿಶ್ರಕರಣ ಯೋಜನೆಯ ಪ್ರಕಾರ ಅವನಿಗೆ ಸಿಗಬಹುದಾದ ಹಣದ ವ್ಯತ್ಯಾಸದಲ್ಲಿ ಕಡಿಮೆ ಬೀಳುವ ಹಣವನ್ನು ಪುನರ್ರಚಿತ ಅಥವಾ ಸಮ್ಮಿಶ್ರಿಸಲ್ಪಟ್ಟ ಬ್ಯಾಂಕಿಗೆ ತುಂಬಿಕೊಡಲು ಕಾರ್ಪೊರೇಶನ್ ವ್ಯವಸ್ಥೆ ಮಾಡುತ್ತದೆ.
- * ಬ್ಯಾಂಕಿನ ಗ್ರಾಹಕರು ಈ ಯೋಜನೆಯನ್ವಯ ನಮ್ಮ ಬ್ಯಾಂಕಿಗೆ ಹೆಚ್ಚು ಹೆಚ್ಚಾಗಿ ಠೇವಣಿಗಳನ್ನಿಡುವುದರ ಮೂಲಕ ಮೇಲಿನ ರಕ್ಷಣೆಯ ಪ್ರಯೋಜನ ಪಡೆಯಬೇಕಾಗಿ ವಿನಂತಿ.
- * ಠೇವುಗಳು : ಠೇವುಗಳ ಮೇಲೆ ವಿಶೇಷ ಕೊಡುಗೆ ಈಗ ಠೇವು ಇಡಲು ಒಳ್ಳೆ ಸುಸಂಧಿ ಇದು ಸೀಮಿತ ಅವಧಿಗಳಿಗೆ ಮಾತ್ರ ಗ್ರಾಹಕರು ಇದರ ಲಾಭ ಪಡೆಯಲು ವಿನಂತಿ.

ಪರಿಷ್ಕೃತ ಬಡ್ಡಿ ದರಗಳು 01-04-2025 ರಿಂದ ಜಾರಿಯಲ್ಲಿ ಇವೆ.

* 15 ದಿನಗಳಿಂದ 90 ದಿನಗಳವರೆಗೆ	5.0%
* 91 ದಿವಸಗಳಿಂದ 180 ದಿವಸಗಳವರೆಗೆ	6.0%
* 181 ದಿವಸಗಳಿಂದ 1 ವರ್ಷದವರೆಗೆ	7.0%
* 400 ದಿನಗಳ ವರೆಗೆ	8.0%
* 800 ದಿನಗಳ ವರೆಗೆ	9.0%
* 2.5 ವರ್ಷ ಮೇಲ್ಪಟ್ಟು 5 ವರ್ಷಗಳವರೆಗೆ	9.5%
* ಎಸ್.ಬಿ. ಖಾತೆಗಳಿಗೆ	2.5%
* ಪಿಗ್ಮಿ ಠೇವಣಿಗೆ	2.5%

“ಆರುದಾದ ಕ್ಯಾಶ್ ಸರ್ಟಿಫಿಕೇಟ್ ಠೇವಿನಲ್ಲಿ” ಹಣತೊಡಗಿಸಿದರೆ 108 ತಿಂಗಳಿಗೆ ದ್ವಿಗುಣ ಕೊಡಲಾಗುವುದು. ಹಿರಿಯ ನಾಕರಿಕರಿಗೆ ಶೇ. 0.75% ಹೆಚ್ಚಿನ ಬಡ್ಡಿ ದರವನ್ನು ಒಂದು ವರ್ಷ ಮೇಲ್ಪಟ್ಟು ಅವಧಿಯ ಠೇವುಗಳಿಗೆ ನೀಡಲಾಗುವುದು.

ಸಹಿ/-

ಹಾಜಿ ಸರಫರಾಜ ಅಹ್ಮದ ಎಸ್. ಉಮಚಿಗಿ

ಅಧ್ಯಕ್ಷರು

**DIC
GC**

ಲೇವಣಿ ಮತ್ತು ಉದ್ಧರಿ ಖಾತರಿ ನಿಗಮ



ಬ್ಯಾಂಕಿನಲ್ಲಿರುವ ನನ್ನ ಲೇವಣಿಗಳು ಸುಕ್ಷಿತವೇ?

ಹೌದು, ಖಂಡಿತವಾಗಿಯೂ ಅವುಗಳು ಸಾಕಷ್ಟು ಸುರಕ್ಷಿತವಾಗಿರುತ್ತವೆ. ಭಾರತೀಯ ರಿಜರ್ವ್ ಬ್ಯಾಂಕಿನಿಂದ ಬಿಗಿಯಾದ ನಿಯಂತ್ರಣ ಮತ್ತು ಅದರ ಮೇಲ್ವಿಚಾರಣೆ ಹಾಗೂ ಬ್ಯಾಂಕುಗಳ ಆಂತರಿಕ ನಿಯಂತ್ರಣ ವ್ಯವಸ್ಥೆಗೆ ಇದರ ಶ್ರೇಯಸ್ಸು ಸಲ್ಲುತ್ತದೆ. ಈ ಕಾರಣದಿಂದಾಗಿ, ಬ್ಯಾಂಕುಗಳಲ್ಲಿ ಉತ್ತಮ ಬಂಡವಾಳ ಮತ್ತು ಆಡಳಿತ ವ್ಯವಸ್ಥೆಯಿದ್ದು ಲೇವಣಿಗಳು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೊಳಪಟ್ಟಿವೆ.

ಓಹ್! ನೀವು ಸಾರ್ವಜನಿಕ ವಲಯದ ಬ್ಯಾಂಕುಗಳ ಬಗ್ಗೆ ಹೇಳುತ್ತಿರುವಿರಾ?

ಇಲ್ಲ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳು, ಅಂದರೆ ಖಾಸಗಿ ವಲಯದ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳನ್ನೂ ಒಳಗೊಂಡಂತೆ ಎಲ್ಲ ವಿಧದ ಬ್ಯಾಂಕುಗಳ ಶಾಖೆಗಳಿಗೆ ಕೂಡ ಇದು ಅನ್ವಯಿಸುತ್ತದೆ.

ಆದರೆ ಆಗಾಗ ಕೆಲವು ಬ್ಯಾಂಕುಗಳನ್ನು ಭಾರತೀಯ ರಿಜರ್ವ್ ಬ್ಯಾಂಕ್ ಮುಚ್ಚಿಸಿದ್ದರ ಬಗ್ಗೆ ವರದಿಗಳು ಇರುತ್ತವೆ, ನಾನೊಬ್ಬ ಸಣ್ಣ ಲೇವಣಿದಾರ, ಅಂತ ಬ್ಯಾಂಕಿನಲ್ಲಿಟ್ಟ ನನ್ನ ಲೇವಣಿಯ ಗತಿ ಏನು?

ಅದರ ಬಗ್ಗೆ ಭಯಪಡುವ ಅಗತ್ಯವಿಲ್ಲ, ಬ್ಯಾಂಕಿನ ನಿರ್ಣಯಗಳು ಲೇವಣಿದಾರರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಸಂಬಂಧಪಟ್ಟ ಪ್ರಾಧಿಕಾರಗಳು ನಿರ್ವಹಿಸುವ ಒಂದು ಚಟುವಟಿಕೆಯಾಗಿದೆ. ನಿಮ್ಮ ಲೇವಣಿಗಳು ಒಂದು ನಿರ್ದಿಷ್ಟ ಮಿತಿಯಲ್ಲಿ (ಪ್ರಸ್ತುತ ಪ್ರತಿ ಲೇವಣಿದಾರನಿಗೆ 1 ಲಕ್ಷ ರೂಪಾಯಿಗಳು) ವಿಮಾ ರಕ್ಷಣೆಗೆ ಒಳಪಟ್ಟಿರುತ್ತವೆ. ನೀವು ಹಣ ಇಟ್ಟಿರುವ ಬ್ಯಾಂಕ್ ದಿವಾಳಿಯಾದ ಸಂದರ್ಭದಲ್ಲಿ ಈ ಮೊತ್ತವನ್ನು ಪಾವತಿಸಲಾಗುವುದು. ನಿಮ್ಮ ಗಮನಕ್ಕೆ ಬರದೆಯೂ ನಿಮ್ಮ ಲೇವಣಿಗಳು ಮೇಲೆ ತಿಳಿಸಿದ ಮೊತ್ತದವರೆಗೆ ವಿಮಾ ರಕ್ಷಣೆ ಒಳಪಟ್ಟಿರುತ್ತವೆ.

ನನ್ನ ಲೇವಣಿಗೆ ವಿಮೆ ಯಾರು ಮಾಡುತ್ತಾರೆ ?

ನೀವು ಲೇವಣಿಗಳನ್ನು ಭಾರತೀಯ ಲೇವಣಿ ವಿಮೆ ಮತ್ತು ಉದ್ಧರಿ ಖಾತರಿ ನಿಗಮ (ಡಿಐಸಿಜಿಸಿ)ವು ವಿಮೆ ಮಾಡುತ್ತದೆ. ಲೇವಣಿದಾರರ ಹಿತವನ್ನು ರಕ್ಷಿಸುವ ಈ ನಿಗಮವು ಪ್ರಪಂಚದ ಅತಿ ಹಳೆ ಎರಡನೇ ಲೇವಣಿ ವಿಮಾ ಸಂಸ್ಥೆಯಾಗಿದ್ದು ಭಾರತೀಯ ರಿಜರ್ವ್ ಬ್ಯಾಂಕಿನ ಸಂಪೂರ್ಣ ಒಡೆತನಕ್ಕೆ ಒಳಪಟ್ಟಿದೆ. ಈ ಸಂಸ್ಥೆಯು 2011-2012ರಲ್ಲಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿರುತ್ತದೆ.

ಅದು ಸರಿ, ಈ ನಿಗಮವು ಎಷ್ಟು ವಿಮಾ ಕಂತನ್ನು ತೆಗೆದುಕೊಳ್ಳುತ್ತದೆ?

ನೀವು ಯಾವುದೇ ವಿಮಾ ಕಂತನ್ನು ನೀಡಬೇಕಿಲ್ಲ. ಅದಾಗ್ಯೂ, ಡಿಐಸಿಜಿಸಿಯ ಬ್ಯಾಂಕುಗಳಿಂದ ನಾಮ ಮಾತ್ರ ವಿಮಾ ಕಂತನ್ನು ತೆಗೆದುಕೊಳ್ಳುತ್ತದೆ. ಇತರ ಬ್ಯಾಂಕು ಶುಲ್ಕಗಳಂತೆ ಇದನ್ನು ನಿಮಗೆ ವಿಧಿಸುವುದಿಲ್ಲವಾದ್ದರಿಂದ ಬಹುಶಃ ಇದು ನಿಮ್ಮ ಗಮನಕ್ಕೆ ಬರದಿರಬಹುದು.

ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಅಷ್ಟೊಂದು ಬಲಿಷ್ಠವಾಗಿದ್ದಲ್ಲಿ ನಮಗೆ ಲೇವಣಿ ವಿಮೆ ಏಕೆ ಬೇಕು? ವಿಮೆ ಏಕೆ ಬೇಕು?

ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಬಲಿಷ್ಠವಾಗಿದ್ದರೂ, ಲೇವಣಿದಾರರ ಹಿತರಕ್ಷಣೆಗಾಗಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಲೇವಣಿದಾರರಿಗಿರುವ ವಿಶ್ವಾಸ ಮತ್ತು ಭರವಸೆಯನ್ನು ಮತ್ತಷ್ಟು ಬಲಪಡಿಸಲು ವಿವಿಧ ಹಂತಗಳ ರಕ್ಷಣಾ ಜಾಲಗಳಿವೆ. ಬಹಳಷ್ಟು ದೇಶಗಳು ಈ ರೀತಿಯ ರಕ್ಷಣಾ ಜಾಲದ ಪ್ರಾಮುಖ್ಯತೆಯನ್ನು ಗಮನಕ್ಕೆ ತಂದುಕೊಂಡಿರುವೆಯಾದರೂ, ಭಾರತವು ಮಾತ್ರ ಬಹಳ ಹಿಂದೆಯೇ, ಎಂದರೆ 1961ರಲ್ಲಿಯೇ ಲೇವಣಿ ವಿಮಾ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಇತರ ವಿಮಾ ಕ್ಷೇಮಗಳಂತೆ ನಿರ್ದಿಷ್ಟ ಅವಧಿಯಲ್ಲಿಯೇ ನಾನು ಕ್ಲೇಮ್ ಮಾಡಬೇಕೆ?

ಇಲ್ಲಿ ಬ್ಯಾಂಕ್ ದಿವಾಳಿಯಾದಂತಹ ವಿರಳ ಸನ್ನಿವೇಶದಲ್ಲಿ ಬ್ಯಾಂಕಿನ ಅಧಿಕೃತ ಸಮಾಪನಾಧಿಕಾರಿಯು ನಿಮ್ಮ ಪರವಾಗಿ ಕ್ಲೇಮ್ ಸಲ್ಲಿಸುವರು. ಮತ್ತು ಸಾಧ್ಯವಾದಷ್ಟು ಶೀಘ್ರವಾಗಿ ಆದರೆ ಸಂದರ್ಭ ಏನೇ ಇರಲಿ, ಸಮಾಪನಾಧಿಕಾರಿಯಿಂದ ಕ್ಲೇಮ್ ಸ್ವೀಕರಿಸಿದ ಎರಡು ತಿಂಗಳ ಒಳಗಾಗಿ ಡಿಐಸಿಜಿಸಿಯ ವಿಳಂಬವಿಲ್ಲದೆ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ, ಅದೂ ಅಂತಹ ಸಂದರ್ಭ ಬಂದಲ್ಲಿ ಮಾತ್ರ ಖಾತೆ ತೆರೆಯುವದಕ್ಕಾಗಿ ನಿರ್ದಿಷ್ಟಪಡಿಸಿರುವ ಎಲ್ಲಾ ನಿಯಮಗಳನ್ನು ತಪ್ಪದೆ ಪಾಲಿಸತಕ್ಕದ್ದು ಮತ್ತು ನೀವು ಲೇವಣಿಯಲ್ಲಿ ಹಣ ತೊಡಗಿಸುತ್ತಿರುವ ಬ್ಯಾಂಕಿಗೆ ಪೂರ್ಣ ಮಾಹಿತಿಯನ್ನು ಒದಗಿಸಬೇಕು.

ಲೇವಣಿಯಲ್ಲಿ ಹಣ ತೊಡಗಿಸುತ್ತಿರುವ ಬ್ಯಾಂಕಿಗೆ ಲೇವಣಿ ವಿಮೆಯ ಬಗ್ಗೆ ಹೆಚ್ಚಿನ ವಿಷಯ ತಿಳಿಯುವ ಬಗ್ಗೆ ಹೇಗೆ?

ನೀವು ಡಿಐಸಿಜಿಸಿಯ ವೆಬ್ ತಾಣ www.dicgc.org.in ನಲ್ಲಿ ಹೆಚ್ಚು ವಿವರ ಪಡೆಯಬಹುದು ಅಥವಾ ನಿಮ್ಮ ಪ್ರಶ್ನೆಗಳನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಿ.

**DIC
GC**

ಲೇವಣಿ ಮತ್ತು ಉದ್ಧರಿ ಖಾತರಿ ನಿಗಮ

ಭಾರತೀಯ ರಿಜರ್ವ್ ಬ್ಯಾಂಕಿನ ಸಂಪೂರ್ಣ ಒಡೆತನಕ್ಕೆ ಸೇರಿದ ಸಹವರ್ತಿ ಸಂಸ್ಥೆ
ಲೇವಣಿ ಮತ್ತು ಉದ್ಧರಿ ಖಾತರಿ ನಿಗಮ, ಭಾರತೀಯ ರಿಜರ್ವ್ ಬ್ಯಾಂಕ್ (ಎರಡನೇ ಮಹಡಿ) ಮುಂಬೈ
ಸೆಂಟ್ರಲ್ ರೈಲ್ವೆ ಸ್ಟೇಷನ್ ಎದುರು, ಮುಂಬೈ-400 008. ದೂರವಾಣಿ ಸಂಖ್ಯೆ : (022) 2308-4121

ಜಾಮೀನುದಾರರ ಜವಾಬ್ದಾರಿ ಮತ್ತು ಕರ್ತವ್ಯ

1. ಪ್ರತಿಯೊಬ್ಬ ಜಾಮೀನುದಾರನು ಸಾಲಗಾರನಷ್ಟೇ ಬ್ಯಾಂಕಿನ ಸಾಲದ ಹಣಕ್ಕೆ ಜವಾಬ್ದಾರನಾಗಿರುತ್ತಾನೆ.
2. ಜಾಮೀನು ಆಗುವ ಪೂರ್ವದಲ್ಲಿ ಸಾಲಗಾರನ ಸಾಂಪತ್ತಿಕ ಸ್ಥಿತಿ ಸಾಲದ ಉದ್ದೇಶ ಮತ್ತು ಕಂತುಗಳನ್ನು ಮರುಪಾವತಿ ಮಾಡುವ ಬಗ್ಗೆ ವಿಚಾರಿಸಿ ಜಾಮೀನುನಾಗಬೇಕು.
3. ವೇಳೆ, ವೇಳೆಗೆ ಸಾಲಗಾರನು ಕಂತುಗಳನ್ನು ಸರಿಯಾಗಿ ತುಂಬಿರುವನೋ ಇಲ್ಲವೋ ಹೇಗೆಂಬುದನ್ನು ವಿಚಾರಿಸಬೇಕು. ಹಾಗಿದ್ದಲ್ಲಿ ಸಾಲಗಾರನಿಗೆ ತಿಳಿ ಹೇಳಿ ತುಂಬಿಸಲು ಮರೆಯಬಾರದು.
4. ಜಾಮೀನುದಾರರಾದ ಸದಸ್ಯರು ಸಾಲಗಾರನಷ್ಟೇ ಬ್ಯಾಂಕಿನ ಸಾಲದ ಹಣ ಮರುಪಾವತಿಗೆ ಹೊಣೆಗಾರನಾಗಿರುತ್ತಾನೆ. ಸಾಲ ತೆಗೆದುಕೊಂಡು ಹಣ ವೇಳೆಗೆ ಸರಿಯಾಗಿ ಮರುಪಾವತಿಯಾಗದಿದ್ದಲ್ಲಿ ಸಾಲ ವಸೂಲಿ ಕ್ರಮದಲ್ಲಿ ಎಲ್ಲ ಹೊಣೆಗಾರಿಕೆ ಸಾಲಗಾರನ ಸಂಗಡ ಜಾಮೀನುದಾರನನ್ನು ಸರಿಸಮಾನವಾಗಿ ಕಾನೂನಿನನ್ವಯ ಪರಿಗಣಿಸಲಾಗುವುದು. ಆದ ಕಾರಣ ಸದಸ್ಯರು ಜಾಮೀನಾದ ಸಾಲದ ಮರುಪಾವತಿಯನ್ನು ವೇಳೆಗೆ ಸರಿಯಾಗಿ ತುಂಬಿಸಿ ಸಹಕರಿಸಬೇಕಾಗಿ ವಿನಂತಿ.
5. ಬ್ಯಾಂಕಿನ ಆಡಳಿತಯವರ ಮತ್ತು ಜಾಮೀನುದಾರರ ಹಾಗೂ ಸದಸ್ಯರ ಸಹಕಾರದಿಂದ ಈ ಕೆಲವು ನಿರಂತರ ನಡೆಯಬೇಕಾಗಿದ್ದು, ಎಲ್ಲ ಹಿತವೂ ಇದರಲ್ಲಿ ಅಡಗಿದೆ. ಈ ಮಾರ್ಗದಲ್ಲಿ ಎಲ್ಲರೂ ಸಹಕರಿಸಿ ಕಾರ್ಯೋನ್ಮುಖರಾಗಬೇಕು.
6. ಸಾಲಗಾರರಿಂದ ಸಾಲ ವಸೂಲಿ ಆಗದಿದ್ದ ಪ್ರಸಂಗದಲ್ಲಿ ಜಾಮೀನುದಾರರ ಆಸ್ತಿ ಹರಾಜು ಮಾಡಿ ಸಾಲ ವಸೂಲಿ ಮಾಡಲಾಗುವುದು.
7. ಒಬ್ಬ ಸದಸ್ಯರು ಎರಡರಿಂದ ಮೂರು ಜನರಿಗಿಂತ ಹೆಚ್ಚಿಗೆ ಜಾಮೀನು ಆಗುವುದನ್ನು ಭಾರತೀಯ ರಿಜರ್ವ್ ಬ್ಯಾಂಕು ನಿಷೇಧಿಸಿದೆ.

ಸಾಲಗಾರ / ಜಾಮೀನುದಾರರ ಜವಾಬ್ದಾರಿ ಮತ್ತು ಕರ್ತವ್ಯ

ನಮ್ಮ ಬ್ಯಾಂಕಿನ ಯಾವತ್ತೂ ಸಾಲಗಾರ ಮತ್ತು ಜಾಮೀನುದಾರ ಸದಸ್ಯರಿಗೆ ಈ ಮೂಲಕ ತಿಳಿಯಪಡಿಸುವದೇನೆಂದರೆ ಕೇಂದ್ರ ಸರಕಾರ ಸೆಕ್ಯೂರಿಟೀಸೇಶನ್ & ರಿಕನ್‌ಸ್ಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ & ಎನ್ಫೋರ್ಸ್‌ಮೆಂಟ್ ಅಫ್ ಸೆಕ್ಯೂರಿಟಿ ಇಂಟ್ರಿಸ್ಟ್ ಆಕ್ಟ್ 2002 (SAROFI)ವು ಈಗಾಗಲೇ ರಾಜ್ಯ ಸರಕಾರದಿಂದ ಅಂಗೀಕೃತವಾಗಿದ್ದು ನಮ್ಮ ಬ್ಯಾಂಕಿನಲ್ಲಿಯೂ ಸದರ ಕಾಯ್ದೆಯನ್ನು ಅಂಗೀಕರಿಸಿ ಅಳವಡಿಸಿಕೊಳ್ಳಲಾಗಿದೆ.

ಸದರಿ ಕಾಯ್ದೆ ಪ್ರಕಾರ ಯಾವುದೇ ನ್ಯಾಯಾಲಯದ ಆದೇಶ ಅಥವಾ ಮಧ್ಯಪ್ರವೇಶ ಇಲ್ಲದೇ ಬ್ಯಾಂಕಿನ ಅಧಿಕಾರಿಗಳು ಕಟ್‌ಬಾಕಿದಾರರ ಅಥವಾ ಜಾಮೀನುದಾರರ ಮೇಲೆ ನೇರವಾಗಿ ಕಟ್ಟುನಿಟ್ಟಿನ ಕ್ರಮ ಜರುಗಿಸಿ ವಸೂಲಾತಿ ಮಾಡಿಕೊಳ್ಳಲು ಅನುಕರಿಸಿದೆ. ಪ್ರಸಕ್ತ ಬ್ಯಾಂಕಿನ ಅನುತ್ಪಾದಕ ಆಸ್ತಿ (NPA) ಮತ್ತು ಕಟ್‌ಬಾಕಿ ಸಾಲ ಪ್ರಮಾಣ ಕಡಿಮೆಗೊಳಿಸುವುದು ಅತ್ಯಂತ ಅಗತ್ಯ ಕ್ರಮವಾಗಿದ್ದು ಕಾರಣ ಬ್ಯಾಂಕಿನ ಅಧಿಕಾರಿಗಳು ಕಟ್‌ಬಾಕಿ ಸಾಲಗಾರರ / ಜಾಮೀನುದಾರರು, ಇಂತಹ ಅಹಿತಕರ ಕ್ರಮಕ್ಕೆ ಅವಕಾಶ ನೀಡದೇ ಆದಷ್ಟು ತೀವ್ರ ತಮ್ಮ ಕಟ್‌ಬಾಕಿ ಸಾಲ ಪಾವತಿ ಮಾಡಲು ಸೂಚಿಸಲಾಗಿದೆ. ಅಲ್ಲದೇ ಸಾಲ ಪಡೆದ ಕಟ್‌ಬಾಕಿದಾರರಲ್ಲದ ಸದಸ್ಯರೂ ಸಹ ಈ ಮುಂದೆ ಕಟ್‌ಬಾಕಿದಾರರಾಗದೇ SAROFI ಕಕ್ಷೆಗೆ ಬಾರದೇ ಕಠಿಣ ಕ್ರಮ ಜರುಗಿಸಲು ಅವಕಾಶ ಕೊಡದೇ ಸಾಲಗಳನ್ನು ಸಕಾಲದಲ್ಲಿ ಬಡ್ತಿ ಸಮೇತ ನಿಗದಿತ ಅವಧಿಯಲ್ಲಿ ತುಂಬಿ ಸಹಕರಿಸಲು ಕೋರಲಾಗಿದೆ.

ಭಾರತೀಯ ರಿಝರ್ವ್ ಬ್ಯಾಂಕಿನ ಆದೇಶದಂತೆ ಬ್ಯಾಂಕು CIBIL ರಿಪೋರ್ಟ್ ಕೊಡುವ ನಾಲ್ಕು ಸಂಸ್ಥೆಯಲ್ಲಿ ಸದಸ್ಯತ್ವ ಹೊಂದಿದ್ದು ಇನ್ನುಂದೆ ಸಾಲ ಪಡೆಯಲು CIBIL ಚೆನ್ನಾಗಿ ಇರಬೇಕು ಇಲ್ಲದಿದ್ದಲ್ಲಿ ಸಾಲ ಮಂಜೂರ ಮಾಡಲು ಅಡತಡೆ ಉಂಟಾಗುವುದು.

ವ್ಯವಸ್ಥಾಪಕ ನಿರ್ದೇಶಕರು / ಮ್ಯಾನೇಜರ
/ ಬ್ರಾಂಚ್ ಮ್ಯಾನೇಜರ ಹಾಗೂ ಸಿಬ್ಬಂದಿ ವರ್ಗ

ಅಧ್ಯಕ್ಷರು
ಮತ್ತು ನಿರ್ದೇಶಕ ಮಂಡಳಿ ಸದಸ್ಯರು

ದಿ ಆರ್ಯಾದ ಕೋ-ಆಪರೇಟಿವ್ ಬ್ಯಾಂಕ ಲಿಮಿಟೆಡ್, ಗದಗ.

ಎಲ್ಲಾ ಗ್ರಾಹಕರ ಗಮನಕ್ಕೆ

ಭಾರತೀಯ ರಿಜರ್ವ್ ಬ್ಯಾಂಕಿನ ಆದೇಶದನ್ವಯ ಬ್ಯಾಂಕಿನಲ್ಲಿ “ನಿಮ್ಮ ಗ್ರಾಹಕರನ್ನು ತಿಳಿಯಿರಿ” (KYC Norms) ಕ್ರಮವನ್ನು ಅನುಷ್ಠಾನಗೊಳಿಸಿದ್ದು ಅದರ ಅನ್ವಯ ಎಲ್ಲ ಗ್ರಾಹಕರ ತಮ್ಮ ಖಾತೆಗಳಿಗೆ ಗುರುತು ದೃಢೀಕರಣಕ್ಕಾಗಿ, ಆಧಾರ ಕಾರ್ಡ್, ಪಾಸ್‌ಪೋರ್ಟ್, ಪಾನಕಾರ್ಡ್, ವಾಹನದ ಚಾಲನೆ ಅನುಮತಿ ಪತ್ರ, ಚುನಾವಣಾ ಆಯೋಗದ ಗುರುತಿನ ಚೀಟಿ, ನೌಕರಿ ಗುರುತಿನ ಚೀಟಿ, ಸ್ವಯಂ ದೃಢೀಕರಿಸಿದ ಝರಾಕ್ಸ್ ಪ್ರತಿಗಳನ್ನು ಹಾಗೂ ಪಾಸ್‌ಪೋರ್ಟ್ ಸೈಜಿನ ಫೋಟೋಗಳನ್ನು ಸಂಬಂಧಪಟ್ಟ ಶಾಖೆಗಳಲ್ಲಿ ಹಾಜರುಪಡಿಸತಕ್ಕದ್ದು. ಸದರೀ ಕಾನೂನು ಈಗಾಗಲೇ ಇದ್ದ ಹಳೆಯ ಖಾತೆಗಳಿಗೂ ಅನ್ವಯಿಸುತ್ತಿದ್ದು, ಬ್ಯಾಂಕಿನ ಎಲ್ಲ ಗ್ರಾಹಕರು ಸದರ ದಸ್ತಾವೇಜುಗಳನ್ನು ಹಾಜರು ಪಡಿಸಿ ಬ್ಯಾಂಕಿನೊಂದಿಗೆ ಸಹಕರಿಸಬೇಕಾಗಿ ವಿನಂತಿ. ಖಾತೆದಾರರು ಸದರಿ ಅಗತ್ಯ ಕಾಗದ ಪತ್ರಗಳನ್ನು ಹಾಗೂ ಫೋಟೋ ಹಾಜರ ಪಡಿಸದೇ ಇದ್ದಲ್ಲಿ ಅಂತಹ ಖಾತೆಗಳನ್ನು ಭಾರತೀಯ ರಿಜರ್ವ್ ಬ್ಯಾಂಕಿನ ಆದೇಶದನ್ವಯ ಸ್ಥಗಿತಗೊಳಿಸಲಾಗುತ್ತದೆ.

ರಿಜರ್ವ್ ಬ್ಯಾಂಕಿನ DEAF (Depository Education Awareness Fund ಕುರಿತು ಸದಸ್ಯರ ಗಮನಕ್ಕೆ

ಮುದ್ದತಿ ಠೇವು ಖಾತೆ, ರಿಕರಿಂಗ್ ಠೇವು ಖಾತೆ, ಉಳಿತಾಯ ಖಾತೆ, ಚಾಲ್ತಿ ಖಾತೆ ಹಾಗೂ ಇನ್ನಿತರ ಯಾವುದೇ ರೀತಿಯ ಠೇವು ಖಾತೆ ಹೊಂದಿರುವ ಗ್ರಾಹಕರ ಬ್ಯಾಂಕಿನಲ್ಲಿ ಹತ್ತು ವರ್ಷ ಅವಧಿಗೂ ಮೀರಿ ವ್ಯವಹರಿಸದೇ ಜಮಾ ಬಾಕಿ ಉಳಿದಿರುವ ಖಾತೆಯ ರಕಮನ್ನು ತಿದ್ದುಪಡಿಸಿಗೊಂಡ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ 1949 ಕಲಂ 26 ಎ ಅನ್ವಯ ರಿಜರ್ವ್ ಬ್ಯಾಂಕಿನಲ್ಲಿರುವ DEAF (Depository Education Awareness Fund) ಖಾತೆಗೆ ಕಡ್ಡಾಯವಾಗಿ ಸಂದಾಯ ಮಾಡಬೇಕಾಗುತ್ತದೆ. ಕಾರಣ ತಾವು ನಮ್ಮ ಬ್ಯಾಂಕಿನಲ್ಲಿ ಹೊಂದಿರುವ ಯಾವುದೇ ರೀತಿಯ ಖಾತೆಯನ್ನು ಕಡ್ಡಾಯವಾಗಿ ವ್ಯವಹರಿಸಲು ಈ ಮೂಲಕ ವಿನಂತಿಸಲಾಗಿದೆ.

ಅಧ್ಯಕ್ಷರು, ಉಪಾಧ್ಯಕ್ಷರು
ಮತ್ತು ನಿರ್ದೇಶಕ ಮಂಡಳಿ

ಬ್ಯಾಂಕಿನ ವೈಶಿಷ್ಟ್ಯಗಳು

1. ನಮ್ಮ ಬ್ಯಾಂಕು “ಠೇವು ವಿಮಾ ನಿಗಮದ ಯೋಜನೆಗೆ” ಒಳಪಟ್ಟು ಪ್ರತಿಯೊಬ್ಬರ ಠೇವಣಿಯು ರೂ. 5,00,000-00 ರಕಮಿಗೆ ವಿಮೆಯ ರಕ್ಷಣೆ ಇರುತ್ತದೆ.
2. ರಾಷ್ಟ್ರೀಯ ಭದ್ರತಾ ಪರಪತ್ರಗಳು, ಬಂಗಾರದ ಆಭರಣಗಳು, ಉಗ್ರಾಣ ರಶೀದಿಗಳು, ವಾಹನ ಖರೀದಿ ಇವುಗಳ ಮೇಲೆ ತಕ್ಷಣ ಸಾಲ ಸೌಲಭ್ಯ ವ್ಯವಸ್ಥೆ.
3. ಎಲ್ಲ ಪರಸ್ಥಳಗಳಿಗೆ ಶೀಘ್ರ ಹಾಗೂ ರಿಯಾಯಿತಿ ದರದಲ್ಲಿ ಡಿಮಾಂಡ ಡ್ರಾಫ್ಟ್ (DD) ಕೊಡುವ ವ್ಯವಸ್ಥೆ.
4. ಆರ್.ಟಿ.ಜಿ.ಎಸ್., ಎನ್.ಇ.ಎಫ್.ಟಿ., ಯು.ಪಿ.ಐ. (R.T.G.S. / NEFT / UPI) ಸೇವೆ ಸೌಲಭ್ಯ ವ್ಯವಸ್ಥೆ.
5. ಬ್ಯಾಂಕು ನ್ಯಾಷನಲ್ ಕ್ಲಿಯರಿಂಗ್ ಹೌಸ್ ಸದಸ್ಯತ್ವವನ್ನು ಸಹ ಹೊಂದಿದೆ.
6. ATM Ru-pay Card ಸೌಲಭ್ಯವಿರುವುದು QR-Code ನೀಡಲಾಗುವುದು ಇದರ ಸದುಪಯೋಗ ಪಡೆದುಕೊಳ್ಳಬೇಕು.
7. ಪ್ರಧಾನ ಕಛೇರಿ ವ, ಶಾಖಾ ಕಛೇರಿಯಲ್ಲಿ ಲಾಕರ್ ಸೌಲಭ್ಯವಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು.
7. ತ್ವರಿತ ಹಾಗೂ ವಿನಮ್ರ ಪ್ರಾಮಾಣಿಕ ಸೇವೆ.

ಸಾಲ ಮರುಪಾವತಿ

ಸಹಕಾರ ಸಂಸ್ಥೆಯಿಂದ ಸಾಲ ಪಡೆಯುವುದು ನಿಮ್ಮ ಹಕ್ಕು
ಸಕಾಲದಲ್ಲಿ ಮರುಪಾವತಿ ಮಾಡುವುದು ನಿಮ್ಮ ಜವಾಬ್ದಾರಿ

ಸದಸ್ಯರಲ್ಲಿ ಮನವಿ,

ಮಾನ್ಯ ರಿಜರ್ವ್ ಬ್ಯಾಂಕಿನವರು ತಮ್ಮ ಆದೇಶದಲ್ಲಿ ಪ್ರತಿಯೊಂದು ಬ್ಯಾಂಕು ತನ್ನ ಸದಸ್ಯರಿಗೆ ನೀಡಿರುವ ಸಾಲಗಳಿಗೆ ಸಾಲಗಾರರಿಂದ ಪ್ರತಿ ತಿಂಗಳಿಗೆ ಕಂತು ಮತ್ತು ಬಡ್ಡಿಯನ್ನು ಅವಧಿ ಮುಗಿಯುವ ಪೂರ್ವದಲ್ಲಿ ಕಂತಿನ ಪೈಕಿ ಸಾಲ ತುಂಬದೆ ಇದ್ದ ಪಕ್ಷದಲ್ಲಿ ಅಂತಹ ಸಾಲಗಳನ್ನು ಬಡ್ಡಿ ಮತ್ತು ಪೂರ್ತಿ ಸಾಲವನ್ನು ಕಟ್‌ಬಾಕಿ ಎಂದು ಪರಿಗಣಿಸಿ ಅನುತ್ಪಾದಕ ಆಸ್ತಿ (NPA) ಗಳೆಂದು ವಿಂಗಡಿಸಿ ಬ್ಯಾಂಕಿನ ಲಾಭದಲ್ಲಿ ಕಡಿಮೆ ಮಾಡಿ ಪ್ರತ್ಯೇಕ ನಿಧಿ ಸ್ಥಾಪಿಸಬೇಕೆಂದು ತಿಳಿಸಿರುತ್ತಾರೆ. ಕಾರಣ ಬ್ಯಾಂಕಿನ ಪ್ರತಿಯೊಬ್ಬ ಸಾಲಗಾರರು ತಾವು ತೆಗೆದುಕೊಂಡ ಸಾಲದ ಬಡ್ಡಿಯನ್ನು ಪ್ರತಿ ತಿಂಗಳಿಗೂಮೈ ಜೊತೆಗೆ ಮುದ್ದತಿನೊಳಗಾಗಿ ಸಾಲದ ಹಣವನ್ನು ಕಟ್ಟಿ ಬ್ಯಾಂಕನ್ನು ಸಶಕ್ತಗೊಳಿಸುವಲ್ಲಿ ಸಹಕರಿಸಬೇಕಾಗಿ ವಿನಂತಿ.

دی آزاد کو آپریٹو بینک لمیٹڈ، گدگ

ದಿ ಆಝಾದ ಕೋ-ಆಪರೇಟಿವ್ ಬ್ಯಾಂಕು ಲಿಮಿಟೆಡ್, ಗದಗ.



ಸೇಫ್ ಡಿಪಾಜಿಟ್ ಲಾಕರ್

ಈ ಸೌಲಭ್ಯವು ಬ್ಯಾಂಕಿನ ಪ್ರಧಾನ ಕಛೇರಿ ಗಂಗಾಪೂರಪೇಟೆಯಲ್ಲಿ / ಶಾಖಾ ಕಚೇರಿಯಲ್ಲಿ ಲಭ್ಯವಿದ್ದು ಗ್ರಾಹಕರು ಇದರ ಉಪಯೋಗ ತೆಗೆದುಕೊಳ್ಳಬೇಕೆಂದು ವಿನಂತಿ.

ಬ್ಯಾಂಕಿನ ಕಳೆದ 5 ವರ್ಷಗಳ ಪ್ರಗತಿ ಪಕ್ಷಿನೋಟ

ವರ್ಷ	ಶೇರು ಬಂಡವಾಳ	ನಿಧಿಗಳು	ಲೇವುಗಳು	ಸಾಲ ಮುಂಗಡಗಳು	ದುಡಿಯುವ ಬಂಡವಾಳ	ನಿವ್ವಳ ಲಾಭ	ಒಟ್ಟು ಲಾಭ ತೆರಿಗೆ ನಂತರ	ಡಿವಿಡೆಂಡ್ ದರ
2020-21	235.08	408.89	6534.34	3999.17	7439.32	115.36	72.13	10%
2021-22	251.94	472.50	6734.80	4277.18	7783.55	155.56	108.01	12%
2022-23	282.77	586.84	7325.84	5011.52	8496.49	179.49	111.36	13%
2023-24	300.63	693.69	7908.65	5483.13	9204.75	174.22	107.32	12%
2024-25	321.74	792.63	8511.24	5970.20	10029.65	185.76 ಟ್ಯಾಕ್ಸ್ ಮುನ್ನ	112.76 ಟ್ಯಾಕ್ಸ್ ನಂತರ	12%



ದಿ آزاد کوآپریٹو بینک، لمیٹڈ، گدگ

روداد

برائے سال 2023-2024

معزز بردارانِ امداد باہمی کی خدمت میں سلام تہنیت۔ ہماری اس بینک کے بانی مرحوم الحاج سید تاج الدین اُچھلی اور اس بینک کے عروج و ترقی کے لئے کوشاں و احباب کو یاد کرتے ہوئے بینک کی انتظامیہ کمیٹی کی جانب سے آپ حضرات کا خیر مقدم کرتے ہوئے مارچ 2024 کے اختتام پر 63 ویں سالانہ کارگزاری اور اندازہ تخمینہ کے ساتھ ساتھ نفع و نقصان کے اندراج کے ذریعہ مجلس انتظامیہ کے پیش کردہ گزارش کو قبول فرمائیں گے۔

کل اراکین کی تعداد : 5635

حصہ دارانہ پونجی : 300.63 لاکھ روپے اندراج کی گئی ہے۔

ڈپوزٹ کی گئی پونجی : 7908.65 لاکھ روپہ اندراج ہے۔

ڈپوزٹر کے اطمینان و یقین کے لئے ڈپوزٹ انشورنس کارپوریشن کے قسطیں ادا کی گئی ہیں۔

کمانے والی پونجی سال روداد میں 9204.75 لاکھ روپے تک پہنچ چکی ہے۔

دیگر بینکوں میں رقم کی سربراہی رزرو بینک کے B.R. Act, 1949 کے تحت دفعہ 18 اور 24 کے مطابق مندرجہ ذیل نکات کو عمل میں لایا گیا۔

بیرونی بینکوں میں رقم کو جمع کرنا:- منسلک بینکوں میں آمدنی رقم 3247.38 لاکھ روپے 31-3-2024 کو ڈپوزٹ کر چکے ہیں۔

قرض واڈوائس ادائیگی:- چھوٹے موٹے تاجران-خودرو گارکارنگیران، مکانات کی مرمت و تعمیر و پمپوں والی موٹر سائیکل، مال بردار

گاڑیاں و دیگر تجارت کے لئے قرضہ فراہم کئے جا رہے ہیں۔ 5483.13 لاکھ روپے

مقررہ وقت پر دئے گئے قرضے کی ادائیگی پابندی کے ساتھ نہ ہونے کی صورت میں عدالت میں مقدمہ دائر کر نیکی فہمائش کی گئی ہے۔ مدت گزار

قرضہ جات 31-3-2024 کو 126.41 لاکھ مدت گزار قرضہ باقی ہے۔ اس کی وصولی کے لئے مقدمات دائر کر کے دیگر منصوبوں کے ذریعہ رقم کی

وصولی کی جا رہی ہے۔

شیرداروں کے لئے ڈیویڈنڈ برائے سال 2023-2024 کے لئے اعلان کرتے ہوئے 1,07,32,189=60 روپیوں کا منافع

درج کیا گیا ہے۔ کتاب کی جانچ و اصلاح- امداد باہمی کے علاقائی افسران سے حساب کتاب کی جانچ کروا کر اصلاح شدہ احکامات کو اپنایا گیا۔ بینک کے

کارندے 13 اراکین۔ 11 اشخاص ملکی وصولی ایجنٹ ہیں جو نہایت دیانت داری و کاوشوں سے بینک کی ترقی و عروج کے لئے ہمارا ساتھ دے رہے ہیں۔

لہذا اُمید ہے کہ آپ اراکین امدادی باہمی اس روداد کو منظوری دے کر شکریہ کا موقعہ عطا کریں گے۔

والسلام

الداعی الخیر

حاجی سرفراز احمد۔ ایس۔ اُچھلی

تاریخ 28-07-2024

چیرمین

IFS Code : UTIB0SAZADB

Webe site : www.azadbankgdn.com
azadbank1961@gmail.com